



ಕರ್ನಾಟಕ ಸರ್ಕಾರ
Government of Karnataka

ಆರ್ಥಿಕ ಇಲಾಖೆ

ಮಧ್ಯಮಾವಧಿ ಬಿತ್ತರಿಸಿದ ಯೋಜನಾ ಅಂದಾಜುಗಳು

2009 – 2013

(2009ನೆಯ ಇಸವಿ ಫೆಬ್ರವರಿ ತಿಂಗಳಲ್ಲಿ ವಿಧಾನಮಂಡಲದ ಮುಂದೆ ಮಂಡಿಸಿದಂತೆ)
(As Presented to the Legislature in February 2009)

ನಿಯಮ ಪಾಲನಾ ಹೇಳಿಕೆ

2009-10 ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ 3ನೇ ಪ್ರಕರಣದ ಅನುಪಾಲನೆಯಲ್ಲಿ ವಿಧಾನ ಮಂಡಲದ ಮುಂದೆ ಮಂಡಿಸಲಾಗಿದೆ.

ಅಧಿನಿಯಮದ 3ನೇ ಪ್ರಕರಣಕ್ಕೆ ಅನುಗುಣವಾಗಿ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಮುಂದಿನ ಅಂಶಗಳನ್ನು ಅಳವಡಿಸಬೇಕಾಗಿದೆ. ಈ ಎಲ್ಲ ಅಂಶಗಳು ಈ ದಾಖಲಾತಿಯಲ್ಲಿ ಲಭ್ಯವಾಗುತ್ತವೆ.

1. ಸರ್ಕಾರದ ಮಧ್ಯಮಾವಧಿ ವಿತ್ತೀಯ ಉದ್ದೇಶಗಳು (ಅಧ್ಯಾಯ 1, 4, 5, 6 ಮತ್ತು 7)
2. ಹಿಂದಿನ ವರ್ಷಗಳಲ್ಲಿ ನಿಗದಿಪಡಿಸಿದ ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನ (ಅಧ್ಯಾಯ 2)
3. ಇತ್ತೀಚಿನ ಆರ್ಥಿಕ ಪ್ರವೃತ್ತಿಗಳು ಮತ್ತು ಬೆಳವಣಿಗೆ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಹೀಳಿಕೆ (ಅಧ್ಯಾಯ 3)
4. ಸರ್ಕಾರದ ಪ್ರಮುಖ ಆದ್ಯತೆಗಳು ಮತ್ತು ಪ್ರಮುಖ ವಿತ್ತೀಯ ನೀತಿಗಳು ಮತ್ತು ಅವುಗಳ ಸುಸ್ಥಿರತೆಯ ಮೌಲ್ಯಮಾಪನ (ಅಧ್ಯಾಯ 4 ರಿಂದ 7)
5. ನಾಲ್ಕು ವರ್ಷದ ಚಲನಶೀಲ ಗುರಿಗಳು (ಅಧ್ಯಾಯ 7)
6. ರಾಜಸ್ವ ಕೊರತೆ ಮತ್ತು ಉತ್ಪಾದನಾ ಉದ್ದೇಶಗಳಿಗಾಗಿ ಬಂಡವಾಳ ಸ್ವೀಕೃತಿಗಳ ಬಳಕೆಗೆ ಸಂಬಂಧಿಸಿದಂತೆ ಸುಸ್ಥಿರತೆಯ ಮೌಲ್ಯಮಾಪನ.

ಅಧ್ಯಾಯ-1

ಪೀಠಿಕೆ

ಎ. ಎದುರಾಗಿರುವ ಸವಾಲುಗಳು

1. ಕಳೆದ ಐದು ವರ್ಷಗಳಲ್ಲಿ ಕಂಡುಬಂದ ಪರಿಣಾಮಕಾರಿ ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ವಿತ್ತೀಯ ಸಂಯೋಜನೆಯನ್ನಾಧರಿಸಿ 2008-12ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಮಂಡಿಸಲಾಯಿತು. 2008-09ರ ಅವಧಿಯಲ್ಲಿ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇಕಡಾ 2.88 ಎಂದು, ಹೆಚ್ಚುವರಿ ರಾಜಸ್ವವು ಜಿಎಸ್‌ಡಿಪಿಯ ಶೇಕಡಾ 0.63 ಎಂದು ಅಂದಾಜು ಮಾಡಲಾಗಿತ್ತು. ಅಂತಾರಾಷ್ಟ್ರೀಯ ಸರಕು ಬೆಲೆ ಸಂಕೇತಗಳು (signals), ಅದರಲ್ಲೂ ವಿಶೇಷವಾಗಿ ಪೆಟ್ರೋಲಿಯಂ ಬೆಲೆಗಳನ್ನು ಪರಿಗಣಿಸಿ, 2008-09ರಲ್ಲಿ ಜಿಎಸ್‌ಡಿಪಿ ಶೇ. 7ರಷ್ಟು ಏರಬಹುದೆಂದು, ಹಣದುಬ್ಬರ ಶೇಕಡಾ 8ರಷ್ಟಾಗಬಹುದೆಂದು ಭಾವಿಸಲಾಗಿತ್ತು. ಹಾಗಿದ್ದರೂ ಎಂಟಿಎಫ್‌ಪಿ ಮಂಡನೆಯಾದ ತರುವಾಯದ ಅವಧಿಯಲ್ಲಿ ಜಾಗತಿಕ ಹಣಕಾಸಿನ ವ್ಯವಸ್ಥೆಯ ಬಿಕ್ಕಟ್ಟಿನ ಪರಿಣಾಮವಾಗಿ ಹಿಂದೆಂದೂ ಅನುಭವಿಸದಿದ್ದ ಆರ್ಥಿಕ ಮುಗ್ಗಟ್ಟು ಪ್ರಪಂಚದಾದ್ಯಂತ ವ್ಯಾಪಿಸಿತು. ಭಾರತದ ಗಡಿಯಾಚೆಗೆ ಉದ್ಭವಿಸಿದಂಥ ಕಾರಣಗಳು ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದವು. ಅಂತೆಯೇ ಕರ್ನಾಟಕದ ಆರ್ಥಿಕ ವ್ಯವಸ್ಥೆಯೂ ಭಾಧೆಗೆ ಒಳಗಾಗಿದೆ. ಹೀಗೆ 2008-09ರ ಅವಧಿಯು ಸರ್ಕಾರದ ಹಣಕಾಸಿನ ವ್ಯವಸ್ಥಾಪನೆಯಲ್ಲಿ ಹಿಂದೆಂದೂ ಕಂಡರಿಯದ ಸವಾಲುಗಳನ್ನು ತಂದೊಡ್ಡಿತು. ಈ ಸ್ಥಿತಿ 2009-10ರಲ್ಲಿಯೂ ಮುಂದುವರಿಯುವ ಸಂಭವವಿದೆ. 2009-10ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ, ಎಫ್‌ಆರ್‌ಬಿಎಂ ಶಾಸನದಡಿ ವಿಧಿಸಲಾದಂತೆ 2009-10ರ ಕೊರತೆ ಗುರಿಗಳಿಗೆ ಬದ್ಧರಾಗಿರುವುದು ಕಷ್ಟವೆಂದೂ ಸೂಚಿಸಲಾಗಿದೆ. 2009-10ರ (ಪ್ರಸ್ತುತ ಬೆಲೆಗಳಲ್ಲಿ) ಜಿಡಿಪಿ ಬೆಳವಣಿಗೆ ಮುನ್ನಂದಾಜು ದರ ಶೇ. 11ರಷ್ಟಿದ್ದು, ಇದು 2008-09ರ ಶೇ. 14.9ರ ಮುನ್ನಂದಾಜು ದರಕ್ಕೆ ಹೋಲಿಸಿದರೆ ಕಡಿಮೆ ಎಂದು ಕೇಂದ್ರ ಆಯವ್ಯಯದಲ್ಲಿ ಸೂಚಿಸಲಾಗಿದೆ. ನಂತರದ ವರ್ಷಗಳಲ್ಲಿ ಎಂದರೆ 2010-11 ಹಾಗೂ 2011-12ರಲ್ಲಿ ಜಿಡಿಪಿ ಬೆಳವಣಿಗೆ ಅನುಕ್ರಮವಾಗಿ ಶೇ. 13 ಹಾಗೂ ಶೇ. 13.4 ಎಂದು ಮುನ್ನಂದಾಜು ಮಾಡಲಾಗಿದೆ. ಹೀಗೆ ಮಧ್ಯಮಾವಧಿ ವಿತ್ತೀಯ ಚಿತ್ರಣವು ಕಳೆದೇರಡು ವರ್ಷಗಳಲ್ಲಿದ್ದಷ್ಟು ಆಶಾದಾಯಕವಾಗಿಲ್ಲ.

2. ಪ್ರಸ್ತುತ ಅನಿಶ್ಚಿತ ಆರ್ಥಿಕ ಸ್ಥಿತಿಯು ಮಧ್ಯಮಾವಧಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಇದು ಕರ್ನಾಟಕದ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. 2008-09ರಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿದ್ದು, ಗ್ರಾಹಕ ಬೇಡಿಕೆಯನ್ನು ಉದ್ದೀಪಿಸಲು

ಕೇಂದ್ರವು ತೆರಿಗೆ/ ಸುಂಕಗಳಲ್ಲಿ ಕಡಿತವನ್ನು ಘೋಷಿಸಿದ್ದು ಕೇಂದ್ರ ತೆರಿಗೆ ಸ್ವೀಕೃತಿಗಳ ಮೇಲೆ ತನ್ಮೂಲಕ ಭಾರತ ಸರ್ಕಾರದಿಂದ ಕರ್ನಾಟಕಕ್ಕೆ ವರ್ಗಾವಣೆಯಾಗುತ್ತಿದ್ದ ಹಕ್ಕಿನ ಸ್ವೀಕೃತಿಗಳ ಮೇಲೆ ಅವುಗಳು ಪರಿಣಾಮ ಬೀರಿವೆ. ಕರ್ನಾಟಕಕ್ಕೆ ಆಯವ್ಯಯ ಅಂದಾಜಿನಲ್ಲಿ 2008-09ರಲ್ಲಿ 7982 ಕೋಟಿ ರೂ. ನಿಧಿ ವರ್ಗಾವಣೆಯನ್ನು ಅಂದಾಜು ಮಾಡಲಾಗಿದ್ದು ಅದು ಪರಿಷ್ಕೃತ ಅಂದಾಜಿನಂತೆ 7152 ಕೋಟಿ ರೂ.ಗಳಿಗೆ ಇಳಿದಿದೆ. ಸರ್ಕಾರವು ತನ್ನ ಅಭಿವೃದ್ಧಿ ಆದ್ಯತೆಗಳನ್ನು ನಿರ್ವಹಿಸುವ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಯ ಬೆಳವಣಿಗೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮತ್ತು ದೊರೆಯಬಹುದಾದ ಆದಾಯದ ಬೆಳವಣಿಗೆ ಹಿನ್ನೆಲೆಯಲ್ಲಿ ಎಂಟಿಎಫ್‌ಪಿ 2009-13ನ್ನು ಮಂಡಿಲಾಗುತ್ತಿದೆ. ಮುಂದಿನ ಅಧ್ಯಾಯಗಳಲ್ಲಿ ರಾಜ್ಯದ ಮುಂದಿನ ಸವಾಲುಗಳು ಹಾಗೂ ಸರ್ಕಾರದ ಪ್ರತಿಕ್ರಿಯೆಯನ್ನು ವಿವರಿಸಲಾಗಿದೆ.

ಬಿ. ವಿತ್ತೀಯ ಸ್ಥಿತಿಯನ್ನು ಸರಿಪಡಿಸುವ ಹಾದಿ

3. ವಿತ್ತೀಯ ಸಂಚಯನದಲ್ಲಿ (consolidation) ಕರ್ನಾಟಕವು ಮುಂಚೂಣಿಯಲ್ಲಿದೆ. ಕರ್ನಾಟಕ ಸರ್ಕಾರಿ ಖಾತರಿಗಳ ಮೇಲಿನ ಪರಿಮಿತಿ ಅಧಿನಿಯಮ, 1999 ಹಾಗೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002-ಇಂಥ ವಿತ್ತೀಯ ಕಾನೂನುಗಳ ನೆರವಿನಿಂದ ಸರ್ಕಾರವು ಯೋಜಿಸಿದಂತೆ ವಿತ್ತೀಯ ಸಂಚಯನವನ್ನು ಸಾಧಿಸಿದೆ.

4. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು (KFRA) ರೂಪಿಸುವುದಕ್ಕೆ ಮುಂಚೆ ಅದರಲ್ಲೂ ವಿಶೇಷವಾಗಿ 1997ರಿಂದೀಚೆಗೆ ರಾಜ್ಯದ ವಿತ್ತೀಯ ಸ್ಥಿತಿಯು ತೀವ್ರ ಒತ್ತಡಕ್ಕೊಳಗಾಯಿತು. ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದಿಂದಾಗಿ ಉಂಟಾದ ವೇತನ ಹೆಚ್ಚಳದ ಖರ್ಚು, ನೀರಾವರಿ ಯೋಜನೆಗಳಂಥ ಪ್ರಮುಖ ಖರ್ಚಿನ ಬಾಬುಗಳಿಗಾಗಿ ಅಂದಾಜು ಮೀರಿದ ಸಾಲಗಳು, ತೆರಿಗೆ ರಾಜಸ್ವದ ಸಂಗ್ರಹಣೆಯಲ್ಲಾದ ಕೊರತೆ, ಹೆಚ್ಚಿನ ಬಡ್ಡಿ ಸಂದಾಯ-ಇಂಥ ಹಲವಾರು ಅಂಶಗಳು ಇಂಥ ಸ್ಥಿತಿಗೆ ಕಾರಣವಾಗಿವೆ. ರಾಜ್ಯದ ಹಣಕಾಸು ಸ್ಥಿತಿಯಲ್ಲಿ 1997-98ರಿಂದೀಚೆಗೆ ಸಾಕಷ್ಟು ರಾಜಸ್ವ ಕೊರತೆಯುಂಟಾಯಿತು. 1997-98ರಲ್ಲಿ ಅನುಕ್ರಮವಾಗಿ ಜಿಎಸ್‌ಡಿಪಿಯ ಶೇಕಡಾ 0.38 ಹಾಗೂ 2.20 ಪ್ರಮಾಣದಲ್ಲಿದ್ದ ರಾಜಸ್ವ ಹಾಗೂ ವಿತ್ತೀಯ ಕೊರತೆಯು 2001-02ರಲ್ಲಿ ಅನುಕ್ರಮವಾಗಿ ಶೇಕಡಾ 3.01 (3284 ಕೋಟಿ ರೂ.) ಹಾಗೂ 5.4 (5870 ಕೋಟಿ ರೂ.) ಕ್ಕೆ ಏರಿತು.

5. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಅಂಗೀಕರಿಸುವುದಕ್ಕೆ ಮುಂಚೆ ಕರ್ನಾಟಕದಲ್ಲಿಯೂ ಇತರ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿದ್ದಂಥ ಸ್ಥಿತಿಯೇ ಗೋಚರಿಸುತ್ತಿತ್ತು. 1997-98 ಹಾಗೂ 2001-02ರ ನಡುವಣ ಅವಧಿಯಲ್ಲಿನ ಪ್ರಮುಖ ವಿತ್ತೀಯ ಸೂಚಕಗಳು ರಾಜ್ಯದ ಕುಂಠಿತ

ವಿತ್ತೀಯ ಸ್ಥಿತಿಯನ್ನೇ ತೋರಿಸಿದವು. ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ಮೊದಲು ಎದುರಿಸಿದ ವಿತ್ತೀಯ ಒತ್ತಡವನ್ನು ಕೋಷ್ಟಕ-1ರಲ್ಲಿ ನೋಡಬಹುದು.

ಕೋಷ್ಟಕ-1

ಕೆಎಫ್‌ಆರ್‌ಎ.ಯನ್ನು ಅಧಿನಿಯಮಿಸುವುದಕ್ಕೆ ಮೊದಲು
ಕರ್ನಾಟಕ ಸರ್ಕಾರದ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ.

(ರೂ.ಗಳು ಕೋಟಿಗಳಲ್ಲಿ)

ಬಾಬು	1997-98	1998-99	1999-00	2000-01	2001-02
ಜಿಎಸ್‌ಡಿಪಿ ನಾಮನಿರ್ದಿಷ್ಟ	73046	87841	101247	108362	112846
ವಿತ್ತೀಯ ಕೊರತೆ	1610	3112	4276	4219	5870
ಜಿಎಸ್‌ಡಿಪಿಯ ಶೇಕಡಾವಾರು ವಿತ್ತೀಯ ಕೊರತೆ	2.20	3.54	4.22	3.89	5.20
ರಾಜಸ್ವ ಕೊರತೆ	277	1215	2325	1862	3284
ಜಿಎಸ್‌ಡಿಪಿಯ ಶೇಕಡಾವಾರು ರಾಜಸ್ವ ಕೊರತೆ	0.38	1.38	2.45	1.78	3.01

6. ವಿತ್ತೀಯ ಹೊಣೆಗಾರಿಕೆ ಅಧಿನಿಯಮದಲ್ಲಿ 2005-06ರ ವೇಳೆಗೆ ಶೂನ್ಯ ರಾಜಸ್ವ ಕೊರತೆ ಖಾತರಿಪಡಿಸಲು ಮತ್ತು ವಿತ್ತೀಯ ಕೊರತೆಯನ್ನು ಶೇಕಡಾ 3ಕ್ಕಿಂತ ಕೆಳಗೆ ನಿಯಂತ್ರಿಸುವುದನ್ನು ಕಡ್ಡಾಯಪಡಿಸಲಾಯಿತು. ಈ ಕಡ್ಡಾಯದಿಂದಾಗಿ ಸರ್ಕಾರದ ಹಣಕಾಸನ್ನು ವಿವೇಚನಾತ್ಮಕವಾಗಿ ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಯಿತು. ರಾಜ್ಯವು ಪ್ರಮುಖವಾಗಿ ರಾಜಸ್ವ ವೆಚ್ಚಗಳನ್ನು ಕಡಿತಗೊಳಿಸಲು ತೆಗೆದುಕೊಂಡ ಕ್ರಮಗಳ ಕಾರಣ, ಕಾರ್ಯನೀತಿ ಕ್ಷೇತ್ರದಲ್ಲಿ ರಾಜಸ್ವ ವೃದ್ಧಿಕರಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಹೆಚ್ಚಿಸಿದ ತೆರಿಗೆ ಸಂದಾಯ ಪಾಲನೆಗೆ ಸಾಂಸ್ಥಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ 1990ರ ದಶಕದ ವಿತ್ತೀಯ ಒತ್ತಡವನ್ನು ಪೂರ್ತಿಯಾಗಿ ನಿಭಾಯಿಸಿದೆ. 2000-01ರಲ್ಲಿ ಜಿಎಸ್‌ಡಿಪಿಯ ಶೇಕಡ 7.9ರಷ್ಟಿದ್ದ ಒಟ್ಟಾರೆ ತೆರಿಗೆ ಸ್ವೀಕೃತಿಗಳು ಸುಧಾರಣೆಗೊಂಡು 2007-08ರಲ್ಲಿ ಜಿಎಸ್‌ಡಿಪಿಯ ಶೇಕಡ 11.1ಕ್ಕೆ ಏರಿತವು. ಈ ಹಿನ್ನೆಲೆಯಲ್ಲಿ ರಾಜ್ಯವು 2004-05ರ ಅವಧಿಗೆ ಮುನ್ನವೇ ಮೇಲ್ಕಂಡ ಅಧಿನಿಯಮದ ಮೂಲಕ ಕಡ್ಡಾಯಪಡಿಸಿದ್ದ ಕೊರತೆ ಗುರಿಗಳನ್ನು ಸಾಧಿಸಿದೆ ಮತ್ತು ಆನಂತರ ಅದೇ ದಾರಿಯಲ್ಲಿ ಮುಂದುವರಿದಿದೆ.

7. ಅಲ್ಲದೆ ವಿತ್ತೀಯ ಹೊಣೆಗಾರಿಕೆ ಅಧಿನಿಯಮವು ವಿತ್ತೀಯ ಜವಾಬ್ದಾರಿಯನ್ನು ಅಭಿವೃದ್ಧಿ ಹೊಣೆಗಾರಿಕೆಯೆಂದೂ ಕೂಡ ಒತ್ತು ನೀಡಿದ್ದು ವಿತ್ತೀಯ ವ್ಯವಹರಣೆಗಳಲ್ಲಿ ಪಾರದರ್ಶಕತೆ ನಿರೀಕ್ಷಿಸಿತ್ತು.

ವಿತ್ತೀಯ ಕ್ರೋಢೀಕರಣದ ಬಗ್ಗೆ ಗಮನಹರಿಸಿ ನಿರ್ದಿಷ್ಟ ಗುರಿಗಳೊಳಗೆ ಋಣಗಳು ಮತ್ತು ಕೊರತೆಗಳನ್ನು ನಿರ್ವಹಿಸಲು ಅಗತ್ಯಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹಲವಾರು ಕಾರ್ಯ ನೀತಿ ಕಾರ್ಯೋನ್ಮುಖತೆಗಳನ್ನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಪ್ರಾರಂಭಿಸಿತು. ರಾಜಸ್ವ ಸರಳೀಕರಣ ಕ್ರಮಗಳನ್ನು ಶ್ಲಾಘಿಸುತ್ತಾ ಕೆಲವು ಆಡಳಿತಾತ್ಮಕ ಕ್ರಮಗಳ ಎಂದರೆ, ಭಾರತೀಯ ತಯಾರಿಕೆಯ ಮದ್ಯಕ್ಕೆ ಏಕಮಾರ್ಗ ವ್ಯವಹರಣೆ ಮೂಲಕ ಅಬ್ಕಾರಿ ಶುಲ್ಕ ವಂಚನೆ ತಡೆಗಟ್ಟುವುದು, ಸಾರಾಯಿ ತಯಾರಿಕೆಯ ಉದಾರೀಕರಣ, ನೋಂದಣಿಗಾಗಿ ಭಾಷಾಕಾಗದ ಬಳಕೆ ರದ್ದಿಯಾತಿ, ಸಂಬಳ ಮತ್ತು ಪಿಂಚಣಿ ವೆಚ್ಚವನ್ನು ರಾಜಸ್ವ ವೆಚ್ಚದ ಶೇಕಡಾ 35ಕ್ಕಿಂತ ಕಡಿಮೆಯಿರುವಂತೆ ನಿರ್ವಹಿಸುವುದು ಮತ್ತು ಐಟಿ ಆಧಾರಿತ ಮಾನವ ಸಂಪನ್ಮೂಲ ವ್ಯವಸ್ಥಾಪನಾ ಪದ್ಧತಿ ಜಾರಿ ಇವುಗಳು ಗಮನಾರ್ಹವಾಗಿವೆ. ಅದೇ ರೀತಿ ಭಾರತ ಸರ್ಕಾರದ ಋಣ ಕ್ರೋಢೀಕರಣ ಮತ್ತು ಸಾಲ ಮನ್ನಾ ಯೋಜನೆ ಅಡಿಯಲ್ಲಿ ಕಡಿಮೆ ವೆಚ್ಚದ ಋಣವು ಅಧಿಕ ವೆಚ್ಚದ ಋಣವನ್ನು ಸ್ಥಳಾಂತರಿಸಲು ಅನುವು ಮಾಡುವ ಋಣ ವಿನಿಮಯದ ಮೂಲಕ ಬಡ್ಡಿ ವೆಚ್ಚ ಕಡಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಸರ್ಕಾರೀ ಇಲಾಖೆಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ರದ್ದುಗೊಳಿಸುವ ಮೂಲಕ ಹಾಗೂ ಸಾಮಾಜಿಕ ಸೇವೆಗಳ ಹೊರತಾದ ವಲಯಗಳಲ್ಲಿ ಹೊಸ ನೇಮಕಾತಿಗಳ ಮೇಲೆ ನಿಷೇಧ ಹೇರುವ ಮೂಲಕ ಸಂಬಳಗಳ ಮೇಲಾಗುವ ಖರ್ಚನ್ನು ನಿಯಂತ್ರಿಸಲಾಯಿತು. ಇಷ್ಟೇ ಅಲ್ಲದೆ, ಖರೀದಿ ಪ್ರಕ್ರಿಯೆ (procurement) (ಸಂಗ್ರಹಣಾ) ಸುಧಾರಣೆಗಳ ಕುರಿತ ಪ್ರಚಲಿತ ಕಾನೂನು ವೆಚ್ಚ ಸುಧಾರಣೆಗಳ ಒಂದು ಅವಿಭಾಜ್ಯ ಅಂಗವೂ ಸಹ ಆಗಿದೆ. ಟೆಂಡರುಗಳನ್ನು ಆಹ್ವಾನಿಸುವ, ಸಂಸ್ಕರಿಸುವ ಮತ್ತು ಅಂಗೀಕರಿಸುವ ಸಂಬಂಧದಲ್ಲಿ ಕಾರ್ಯವಿಧಾನವನ್ನು ಸಮರ್ಥಗೊಳಿಸುವ ಮೂಲಕ ಸರಕುಗಳ ಸಾರ್ವಜನಿಕ ಸಂಗ್ರಹಣೆ (ಕೊಳ್ಳುವಿಕೆ) ಮತ್ತು ಸೇವೆಗಳಲ್ಲಿ ಪಾರದರ್ಶಕತೆ ಖಾತರಿಗೊಳಿಸಲು ಸಹ ಕಾನೂನಿನಲ್ಲಿ ಉಪಬಂಧ ಕಲ್ಪಿಸಲಾಗಿದೆ.

8. ವೆಚ್ಚ ಸಂಕುಚಿತೀಕರಣ (compression) ಕ್ರಮಗಳಿಂದಾಗಿ ಬಡ್ಡಿ ಸಂದಾಯ ಪ್ರಮಾಣವನ್ನು 2000-01ರಲ್ಲಿದ್ದ ರಾಜ್ಯ ರಾಜಸ್ವಗಳ ಶೇಕಡ 23.5ರಿಂದ 2004-05ರ ವೇಳೆಗೆ ಶೇಕಡ 18.5ಕ್ಕಿಂತಲೂ ಕಡಿಮೆ ಮಾಡಲಾಯಿತು. ಅಲ್ಲದೆ, ಇದೇ ಅವಧಿಯಲ್ಲಿ ಸಂಬಳಗಳ ಮೇಲಿನ ವೆಚ್ಚವು ಒಟ್ಟು ರಾಜಸ್ವ ವೆಚ್ಚದ ಶೇಕಡ 29 ರಿಂದ ಶೇಕಡ 22ಕ್ಕೆ ಇಳಿಯಿತು. 2000-01ರಿಂದ 2007-08ರವರೆಗೆ ವಿತ್ತೀಯ ವರ್ಷಗಳಿಗೆ ಕಡ್ಡಾಯಗೊಳಿಸಲಾದ ಕೊರತೆ ಗುರಿಗಳೆಲ್ಲವೂ ಪ್ರತಿಬಿಂಬಿತವಾಗಿರುವ ವಿತ್ತೀಯ ಕಾರ್ಯಸಾಧನೆಗಳನ್ನು ಈ ಕೆಳಗಿನ ಕೋಷ್ಟಕ - 2 ರಲ್ಲಿ ತೋರಿಸಲಾಗಿದೆ:

ಕೋಷ್ಟಕ-2

ಕೋಟಿ ರೂ.ಗಳಲ್ಲಿ

ಬಾಬು	2001-02	2002-03	2003-04	2004-05	2005-06	2006-07	2007-08	2008-09 BE
ನಾಮಿನಲ್ ಜಿಎಸ್‌ಡಿಪಿ	112846	120888	130989	156254	186209	200922	233802	244043
ವಿತ್ತೀಯ ಕೊರತೆ	5870	5281	4501	3600	3687	4688	5331	7030
ಜಿಎಸ್‌ಡಿಪಿಯ ಶೇಕಡಾವಾರಾಗಿ ವಿತ್ತೀಯ ಕೊರತೆ	5.20	4.37	3.44	2.30	1.98	2.33	2.28	2.88
ರಾಜಸ್ವ ಕೊರತೆ	3284	2253	525	-1673	-2311	-4152	-3776	-1571
ಜಿಎಸ್‌ಡಿಪಿಯ ಶೇಕಡಾವಾರಾಗಿ ರಾಜಸ್ವ ಕೊರತೆ	2.91	1.86	0.40	-1.07	-1.24	-2.07	-1.62	-0.64

9. ವಿತ್ತೀಯ ಪರಿಸ್ಥಿತಿಯನ್ನು ಸರಿಪಡಿಸಲು ಸರ್ಕಾರವು ಅಳವಡಿಸಿಕೊಂಡ ಮೇಲೆ ವಿವರಿಸಿರುವ ಕ್ರಮಗಳಿಂದ 2004-05ನೇ ಸಾಲಿನಿಂದಲೇ ಕೊರತೆ ಗುರಿಗಳೆರಡನ್ನೂ ನಿಭಾಯಿಸಲು ರಾಜ್ಯಕ್ಕೆ ಸಾಧ್ಯವಾಗಿದೆ. ಅಲ್ಲದೆ ಇದು ತರುವಾಯ ಸುಸ್ಥಿರಗೊಳಿಸಲು ರಾಜ್ಯಕ್ಕೆ ಸಹಾಯಕವಾಗಿದೆ. ಇಂಥ ಎಲ್ಲಾ ಕ್ರಮಗಳು ರಾಜ್ಯದ ವಿತ್ತೀಯ ಸ್ಥಿರತೆಯ ಮೇಲೆ ತಮ್ಮ ಪರಿಣಾಮವನ್ನು ಬೀರಿದ್ದು ದೃಷ್ಟಿ ಅಲ್ಲದೆ ಭಾರತ ಸರ್ಕಾರದಿಂದ ಹನ್ನೆರಡನೇ ಹಣಕಾಸು ಆಯೋಗದ ಶಿಫಾರಸಿನಂತೆ ಋಣ ಸಂಚಯನ ಮತ್ತು ಸಾಲ ಮನ್ನಾ ಯೋಜನೆಯ ರೂಪದಲ್ಲಿ ಗಣನೀಯ ಹಣಕಾಸು ಪ್ರೋತ್ಸಾಹಗಳ ಪ್ರತಿಫಲಗಳನ್ನು ಸಹ ಪಡೆದಿವೆ. ಈ ಸಂದರ್ಭದಲ್ಲಿ ಕೋಷ್ಟಕ-3 ಯೋಜನೆಯಡಿ ರಾಜ್ಯವು ಪಡೆದ ಪ್ರೋತ್ಸಾಹಗಳನ್ನು ತೋರಿಸುತ್ತದೆ).

ಕೋಷ್ಟಕ - 3

XIIನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಋಣ ಸಂಚಯನ

ಕೋಟಿ ರೂ.ಗಳಲ್ಲಿ

ವರ್ಷ	ಸಂಚಯನಕ್ಕೆ ಮೊದಲು		ಸಂಚಯನದ ನಂತರ		ಉಳಿತಾಯ		ಸಾಲ ಮನ್ನಾ
	ಮೂಲಧನ	ಬಡ್ಡಿ	ಮೂಲಧನ	ಬಡ್ಡಿ	ಮೂಲಧನ	ಬಡ್ಡಿ	
2005-06	370.56	828.90	358.34	537.51	12.22	291.39	358.33
2006-07	403.57	786.45	358.34	510.63	45.23	275.82	358.33
2007-08	472.32	739.79	358.34	483.75	113.98	256.04	358.33
2008-09	467.72	684.80	358.34	456.88	109.38	227.92	358.33
ಒಟ್ಟು	1714.2	3039.9	1433.4	1988.8	280.81	1051.2	1433.3

10. ವಿತ್ತೀಯ ಗುರಿಗಳು ಮತ್ತು ಋಣ ಸಂಚಯನಗಳಿಗೆ ಅಂಟಿಕೊಳ್ಳುವುದರ ಮೂಲಕ ಹಾಗೆ ಸೃಜಿಸಲಾದ ವಿತ್ತೀಯ ಅವಕಾಶದಿಂದಾಗಿ ಶಿಕ್ಷಣ ಮತ್ತು ಆರೋಗ್ಯ ಹಾಗೂ ಇತರ ಸಾಮಾಜಿಕ ಭದ್ರತಾ ಕ್ರಮಗಳಂಥ ಸಾಮಾಜಿಕ ಸೇವೆಗಳು ಮತ್ತು ಆರ್ಥಿಕ ಸೇವೆಗಳಿಗೆ ಮಾಡುವ ವೆಚ್ಚಕ್ಕೆ ಮತ್ತೆ ಆದ್ಯತೆ ನೀಡುವುದು ಸರ್ಕಾರಕ್ಕೆ ಸಾಧ್ಯವಾಗಿದೆ. (ಕೋಷ್ಟಕ-4)

ಕೋಷ್ಟಕ - 4
ಸೇವೆಗಳ ಮೇಲಿನ ವೆಚ್ಚ

ಕೋಟಿ ರೂ.ಗಳಲ್ಲಿ

ಸೇವೆಗಳು		2002-03	2003-04	2004-05	2005-06	2006-07	2007-08	2008-09 ಆರ್.ಇ.
ಸಾಮಾನ್ಯ ಸೇವೆಗಳು	ರಾಜಸ್ವ	7112.09	9039.13	9900.25	10035.84	10419.42	10871.7	13848.18
	ಬಂಡವಾಳ	75.85	128.43	136.21	217.92	320.94	339.02	364.57
	ಸಾಲ	0.00	0.00	0.00	0.00	0.00	0.00	0.00
	ಒಟ್ಟು	7187.94	9167.56	10036.46	10253.76	10740.36	11210.8	14212.75
ಸಾಮಾಜಿಕ ಸೇವೆಗಳು	ರಾಜಸ್ವ	6326.23	6965.04	7722.75	8898.79	10936.71	13123.67	15931.80
	ಬಂಡವಾಳ	295.30	427.21	486.04	1105.30	1292.62	2147.68	2572.56
	ಸಾಲ	230.03	256.48	238.80	142.72	325.84	594.80	394.20
	ಒಟ್ಟು	6851.56	7648.73	8447.59	10146.81	12555.17	15866.15	18898.57
ಆರ್ಥಿಕ ಸೇವೆಗಳು	ರಾಜಸ್ವ	4802.41	4651.69	6510.52	7947.33	10440.24	11453.31	9754.70
	ಬಂಡವಾಳ	2564.84	2473.76	4051.44	4498.70	6929.01	6162.24	6497.92
	ಸಾಲ	249.19	754.73	372.60	156.88	31.39	160.43	553.83
	ಒಟ್ಟು	7616.44	7880.18	10934.56	12602.91	17400.64	17775.98	16806.45

11. ಮೇಲ್ಕಂಡ ಕೋಷ್ಟಕದಲ್ಲಿನ ಪ್ರವೃತ್ತಿಗಳು ಕಳೆದ ಕೆಲವು ವರ್ಷಗಳಲ್ಲಿ ಸಾಮಾನ್ಯ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಅಡಿಯಲ್ಲಿ ಮಾಡಲಾದ ವೆಚ್ಚದಲ್ಲಿನ ಹೆಚ್ಚಳವನ್ನು ತೋರಿಸುತ್ತವೆ. ರಾಜ್ಯವು ತನ್ನ ಐದನೇ ವೇತನ ಆಯೋಗವು 2006-07ನೇ ಸಾಲಿನಲ್ಲಿ ಸಲ್ಲಿಸಿದ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಏರ್ಪಾಟು ಮಾಡಲು ಸಮರ್ಥವಾಗಿದೆ. ರಾಜ್ಯವು, ರೈತರ ಸಾಲ ಮನ್ನಾ ಯೋಜನೆ (2006-07ನೇ ಸಾಲಿನಲ್ಲಿ 500 ಕೋಟಿ ರೂ. ಮತ್ತು 2007-08ನೇ ಸಾಲಿನಲ್ಲಿ 1250 ಕೋಟಿ ರೂ.), ಸಹಕಾರ ಸಾಲ ನೀಡಿಕೆ ಸಂಸ್ಥೆಗಳ ಮೂಲಕ ಶೇಕಡಾ 4ರ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲದ ಏರ್ಪಾಟು (ವರ್ಷಕ್ಕೆ 150 ಕೋಟಿ ರೂ.) ಮತ್ತು ತಿಂಗಳಿಗೆ 200 ರೂಪಾಯಿಗಳಿಂದ 400 ರೂಪಾಯಿಗಳಿಗೆ (2008-09ರಲ್ಲಿ ರೂ. 1,228 ಕೋಟಿ) ಸಾಮಾಜಿಕ ಭದ್ರತಾ ಪಿಂಚಣಿಗಳ ಹೆಚ್ಚಳ ಮೊದಲಾದಂಥ ಪ್ರಧಾನ ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೇಲೆ ಸಹ ಗಣನೀಯ ವೆಚ್ಚವನ್ನು ಭರಿಸಿದೆ. 2006-07ನೇ ಸಾಲಿನಿಂದ 2008-09ನೇ ಸಾಲಿನವರೆಗೆ

1000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅಡಿ 1200 ಗ್ರಾಮಗಳ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದೆ. ಅಲ್ಲದೆ, ಹೊಸ ಶಾಲೆಗಳು, ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ಹೊಸ ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸುವುದು ಹಾಗೂ ಕೈಗಾರಿಕೆಗಳಿಗಾಗಿ ಮೂಲ ಸೌಕರ್ಯ ಬೆಂಬಲವನ್ನು ಒದಗಿಸುವುದು ಇತ್ಯಾದಿಗಳ ಮೇಲಿನ ಅಭಿವೃದ್ಧಿ ವೆಚ್ಚವನ್ನು ಕೂಡ ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ಹೊಸ ಕಾರ್ಯಕ್ರಮಗಳ ಜೊತೆಗೆ, ರೈಲ್ವೇ ಮತ್ತು ರಸ್ತೆ ಯೋಜನೆಗಳು ಹಾಗೂ ನಗರಾಭಿವೃದ್ಧಿ ಯೋಜನೆಗಳ ಮೇಲಿನ ಭೌತಿಕ ಮೂಲ ಸೌಕರ್ಯದ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಸಿ. ಮುಂದಿರುವ ಮಾರ್ಗಗಳು ಮತ್ತು ಆರ್ಥಿಕ ಗುರಿಗಳು

12. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮವು ಜಾರಿಗೆ ಬಂದಾಗಿನಿಂದ ರಾಜ್ಯವು ರೂಪಿಸಿದ ಮಧ್ಯಮಾವಧಿ ಆರ್ಥಿಕ ಯೋಜನೆಗಳು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಶಾಸನಾತ್ಮಕ ಉದ್ದೇಶಗಳಲ್ಲಿ ಬಿಂಬಿಸಿರುವಂತೆ ಒಂದು ಸಾಮಾನ್ಯ ಸೂತ್ರ ಹೊಂದಿದೆ. ಸಾಕಷ್ಟು ಅಧಿಕ ಆದಾಯವನ್ನು ಸಂಗ್ರಹಿಸುವ ಮೂಲಕ ಆರ್ಥಿಕ ಸ್ಥಿರತೆಯನ್ನು ಮತ್ತು ತಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾಜಿಕ ಮತ್ತು ಭೌತಿಕ ಮೂಲ ಸೌಲಭ್ಯಗಳನ್ನು ಹಾಗೂ ಮಾನವ ಅಭಿವೃದ್ಧಿಯನ್ನು ಸುಧಾರಿಸಲು ಇರುವ ಅವಕಾಶವನ್ನು ಹೆಚ್ಚಿಸಿಕೊಳ್ಳುವಂತೆ ಈ ಅಧಿನಿಯಮವು ಸರ್ಕಾರದಿಂದ ಅಪೇಕ್ಷಿಸಿದೆ. ಈ ಗುರಿ ಸಾಧನೆಯ ಮುಂದುವರಿಕೆಗಾಗಿ ಸರ್ಕಾರವು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ 4ನೇ ಪ್ರಕರಣದಲ್ಲಿ ನಿರೂಪಿಸಿರುವ 17 ಆರ್ಥಿಕ ವ್ಯವಸ್ಥಾಪನಾ ತತ್ವಗಳಿಂದ ಮಾರ್ಗದರ್ಶನ ಪಡೆಯಬೇಕೆಂದು ನಿರೀಕ್ಷಿಸುತ್ತದೆ. ಮೇಲಿನ ಆರ್ಥಿಕ ಗುರಿಗಳು ಹಾಗೂ ಆರ್ಥಿಕ ವ್ಯವಸ್ಥಾಪನೆಯ ತತ್ವಗಳು ಇದುವರೆಗಿನ ಎಲ್ಲ ಮಧ್ಯಮಾವಧಿ ಆರ್ಥಿಕ ಯೋಜನೆಗಳಲ್ಲಿ ಹಾಸುಹೊಕ್ಕಾಗಿವೆ. 2008-09ನೇ ಸಾಲಿನ ತಮ್ಮ ವಿತ್ತೀಯ ಕೊರತೆ ಗುರಿಗಳನ್ನು ಒಂದು ಸಲದ ಕ್ರಮವಾಗಿ ಸಡಿಲಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಸಲಹೆ ನೀಡಿದೆ ಮತ್ತು ಹೆಚ್ಚುವರಿ ಸಾಲಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ಹೆಚ್ಚಿನ ಅವಕಾಶ ನೀಡಿದೆ, ಅದರಿಂದ ಬಂದ ಹಣವನ್ನು ಬಂಡವಾಳ ವೆಚ್ಚಗಳಿಗಾಗಿ ಬಳಸಬೇಕಾಗಿದೆ. ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರವು, ಹೆಚ್ಚುವರಿ ರಾಜಸ್ವವನ್ನು ನಿರ್ವಹಿಸುವಾಗ ಒಂದು ಸಲದ ಕ್ರಮವಾಗಿ 2008-09ನೇ ಸಾಲಿಗೆ ತನ್ನ ಹಣಕಾಸು ಕೊರತೆ ಗುರಿಯನ್ನು ಜಿಎಸ್‌ಡಿಪಿಯ

ಶೇ. 3.5 ರಷ್ಟು ಮಾತ್ರ ಸಡಿಲಗೊಳಿಸುತ್ತದೆ, ಅದಕ್ಕಾಗಿ ಹಣಕಾಸು ವಿಧೇಯಕದ ಭಾಗವಾಗಿ ಒಂದು ತಿದ್ದುಪಡಿಯನ್ನು ಮಂಡಿಸಲಿದೆ.

13. ವಿತ್ತೀಯ ಸ್ಥಿರತೆಯ ಹಾದಿಯಲ್ಲಿಯೇ ಉಳಿಯುವುದು ದೀರ್ಘಾವಧಿ ಪ್ರತಿಫಲವನ್ನು ತರುವುದರಿಂದ ಮತ್ತು ಮುಂದಿನ ಸಾಲದ ಹೊಣೆಯನ್ನು ಕಡಿಮೆ ಮಾಡುವ ಮೂಲಕ ಹಾಗೂ ಅಂತರ್ ತಲೆಮಾರು ಈಕ್ವಿಟಿಯನ್ನು ಖಚಿತಪಡಿಸಿಕೊಳ್ಳುವುದರಿಂದ ಹಾಗೂ ನಾವು ಈಗ ಎದುರಿಸುತ್ತಿರುವ ಈ ಸಂಕಷ್ಟದ ಕಾಲದಲ್ಲಿ ಹೆಚ್ಚಿನ ಸಾಲಗಳಿಗೆ ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಹಿಂದಿನ ಅನುಭವವು ಮುಂದುವರಿದ ವಿತ್ತೀಯ ವಿವೇಚನೆಯ ಅಗತ್ಯವನ್ನು ಸಹ ಎತ್ತಿ ತೋರಿಸುತ್ತದೆ. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಲ್ಲಿ ನಿರೂಪಿಸಿರುವ ವಿವೇಕಯುತ ಆರ್ಥಿಕ ವ್ಯವಸ್ಥೆಯ ಜಾರಿಯ ಪ್ರಯೋಜನಗಳನ್ನು ಪಡೆದ ಬಲದ ಆಧಾರದ ಮೇಲೆ, ಒಂದು ನಿರ್ದಿಷ್ಟ ಮಿತಿಯೊಳಗೆ ಕೊರತೆಯನ್ನು ನಿರ್ಬಂಧಿಸಲು ಮತ್ತು ಅಧಿಕ ರಾಜಸ್ವವನ್ನು ಹೆಚ್ಚಿಸಲು ಸರ್ಕಾರವು ಉದ್ದೇಶಿಸಿದೆ ಮತ್ತು 2008-09ನೇ ಸಾಲಿನಲ್ಲಿ ಮಾಡಿದ ಹೆಚ್ಚುವರಿ ಸಾಲಗಳನ್ನು ಸದ್ವಿಧವಾಗಿ ಮಾಡಿಕೊಳ್ಳುವಾಗ ವಿತ್ತೀಯ ಕ್ರೋಢೀಕರಣ ಮಾರ್ಗಕ್ಕೆ ಪುನಃ ಮರಳುವುದು. ಹೆಚ್ಚಿಸಿದ ಬಂಡವಾಳ ವೆಚ್ಚದ ಮೂಲಕ ಸ್ವತ್ತುಗಳನ್ನು ಸೃಜಿಸುವುದಕ್ಕಾಗಿ ಹೆಚ್ಚುವರಿ ಸಾಲವನ್ನು ಪೂರ್ಣವಾಗಿ ಬಳಸಲು ಸಹ ಸರ್ಕಾರವು ಬದ್ಧವಾಗಿದೆ. ಹಾಗೆಯೇ ಆರ್ಥಿಕ ಅನುಕೂಲವನ್ನು ಮೂಲ ಸೌಕರ್ಯ ಅಭಿವೃದ್ಧಿಗಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಮತ್ತು ಪ್ರಗತಿಯ ಆಧಾರದ ಮೇಲೆ ನಾಗರಿಕರ ಕ್ಷೇಮಾಭ್ಯುದಯಕ್ಕಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಬಳಸಲಾಗುವುದು.

ಅಧ್ಯಾಯ - 2

ವಿತ್ತೀಯ ಕಾರ್ಯ ನಿರ್ವಹಣೆಯ ಮೌಲ್ಯಮಾಪನ

14. 2004-05ರಲ್ಲಿ ಹೆಚ್ಚುವರಿ ಪ್ರಮಾಣದ ರಾಜಸ್ವ ಸಂಗ್ರಹಣೆಯನ್ನು ಸಾಧಿಸಿದ ತರುವಾಯ, ಕರ್ನಾಟಕ ಸರ್ಕಾರವು ತನ್ನ ವಿತ್ತೀಯ ನಿಗದಿತ ಮಿತಿಗಳನ್ನು ಅತ್ಯಂತ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರತಿವರ್ಷಕ್ಕಾಗಿ ನಿಗದಿಪಡಿಸಲಾದ ವಾಸ್ತವಿಕ ಗುರಿಸಾಧನೆ ಹೋಲಿಕೆಯ ವಿವಿಧ ಸೂಚಕಗಳಿಗೆ ಸಂಬಂಧಿಸಿದಂತೆ 2005-06ನೇ ಸಾಲಿನಿಂದ ರಾಜ್ಯಗಳ ವಿತ್ತೀಯ ನಿರ್ವಹಣೆಯನ್ನು ಈ ಮುಂದಿನ ಕೋಷ್ಟಕ 5 ರಲ್ಲಿ ತೋರಿಸಲಾಗಿದೆ. 2008-09ಕ್ಕೆ ಸಂಬಂಧಿಸಿದ ಪರಿಷ್ಕೃತ ಅಂದಾಜುಗಳನುಸಾರ ನಿರೀಕ್ಷಿತ ಕಾರ್ಯನಿರ್ವಹಣೆಯನ್ನು, ಬಜೆಟ್ ಅಂದಾಜುಗಳೊಂದಿಗೆ ಹೋಲಿಸಲಾಗಿದೆ. ಕಾರ್ಯ ನಿರ್ವಹಣೆಯು ಲಭ್ಯವಿರುವ ಜಿಎಸ್‌ಡಿಪಿಯ ಇತ್ತೀಚಿನ ದತ್ತಾಂಶದ ಆಧಾರಿತವಾಗಿದೆ:

ಕೋಷ್ಟಕ - 5
ವಿತ್ತೀಯ ಚೌಕಟ್ಟು

ರೂ. ಕೋಟಿಗಳಲ್ಲಿ

ಬಾಬುಗಳು	2005-06 ಬಿಇ	2005-06 ಎ/ಸಿ	2006-07 ಬಿಇ	2006-07 ಎ/ಸಿ	2007-08 ಬಿಇ	2007-08 ಎ/ಸಿ	2008-09 ಬಿಇ	2008-09 ಆರ್.ಇ
ರಾಜಸ್ವ ಸ್ವೀಕೃತಿಗಳು	29218	30352	35875	37587	40762	37655	47240	42818
ರಾಜ್ಯ ಒಡತನದ ತೆರಿಗೆ ರಾಜಸ್ವಗಳಿಂದ	18680	18632	22534	23301	26691	25987	31876	28764
ತೆರಿಗೆಯೇತರ ರಾಜಸ್ವಗಳು	4090	3875	4088	4098	1857	3358	1932	1906
ಕೇಂದ್ರದಿಂದ ದೊರೆಯುವ ಸಂಪನ್ಮೂಲಗಳು								
- ವರ್ಗಾವಣೆ	3760	4213	4609	5374	6300	6779	7982	7152
- ಅನುದಾನಗಳು	2688	3632	4644	4813	5914	1531	5450	4996
ಅದರ ರಾಜಸ್ವ ವೆಚ್ಚ	28364	28041	34341	33435	39135	37375	45713	42050
ಬಡ್ಡಿ	4029	3765	4366	4236	4818	4506	5278	4778
ವೇತನಗಳು	6169	5750	6724	6545	8547	8667	11403	11440
ನಿವೃತ್ತಿ ವೇತನಗಳು	2427	2237	2666	2496	3416	3241	3500	4200
ಸಹಾಯಧನ (ಆಹಾರ,ಸಾರಿಗೆ, ವಸತಿ ಮತ್ತು ಕೈಗಾರಿಕೆ)	1573	2099	1741	1991	2517	3128	1492	1775
ವಿದ್ಯುತ್ ಸಹಾಯಧನ	1750	1821	1800	2370	2150	2297	2410	1860
ಯುಎಲ್‌ಬಿಗಳಿಗೆ ವರ್ಗಾವಣೆ	1160	1159	1530	1639	1904	1926	2995	2516
ಪ್ರಮುಖ ಒ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	513	262	1018	1011	810	740	834	729
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಅರಣ್ಯ)	2778	2716	3438	3477	8663	4076	8388	2087
ಆಡಳಿತಾತ್ಮಕ ವೆಚ್ಚ	559	557	687	559	799	688	921	790
ಇತರೆ ರಾಜಸ್ವ ವೆಚ್ಚ	7406	7677	10372	9112	5511	8107	8492	11875
ಬಂಡವಾಳ ಸ್ವೀಕೃತಿ (ಸಾಲೇತರ)	30	124	45	60	749	298	3070	271
ರಾಜಸ್ವ ಕೊರತೆ	-854	-2311	-1535	-4152	-1627	-280	-1527	-767
ಬಂಡವಾಳ ಸಂಚಯ	3774	3591	5088	6349	7523	4288	10678	9639
ವಿತ್ತೀಯ ಕೊರತೆ	4714	3687	5211	4688	6305	5331	7030	9357
ಒಟ್ಟು ಸಾಲ ಸಂಗ್ರಹಣೆ	52727	49794	56148	54676	61492	59852	67578	69162
ಬಡ್ಡಿ	4029	3765	4366	4236	4818	4506	5278	4778

ಬಾಬು	2005-06	2005-06	2006-07	2006-07	2007-08	2007-08	2008-09	2008-09
	ಬಿಇ	ಎ/ಸಿ	ಬಿಇ	ಎ/ಸಿ	ಬಿಇ	ವಾಸ್ತವಿಕ	ಬಿಇ	ಆರ್‌ಇ
ಸಾಲ ಸೇವೆಗಳು	4925	4576	5320	5986	6117	5756	7085	6510
ವೇತನ + ನಿವೃತ್ತಿ ವೇತನ + ಬಡ್ಡಿ	12625	11751	13756	13278	16780	16413	20181	20418
ಒಟ್ಟು ಬಜೆಟ್ ಸಾಲಗಳು	899	1078	845	242	720	103		
ನಿವೃತ್ತಿ ಬಜೆಟ್ ಸಾಲಗಳು	-135	-816	-146	-1246	-58	-1136	-679	-640
ಸಂಚಿತ ಬಡ್ಡಿ	4820	4508	5077	5299	5198	4888	5548	5017
ಸಂಚಿತ ರಾಜಸ್ವ ಕೊರತೆ	-63	-1568	-824	-3089	-1247	102	-1258	-528
ಸಂಚಿತ ಬಂಡವಾಳ ರಚನೆ	4673	4668	5933	6591	8243	4391	10678	9639
ಸಂಚಿತ ವಿತ್ತೀಯ ಕೊರತೆ	4579	2871	5064	3442	6247	4196	6350	8717
ಸಂಚಿತ ಸಾಲ ಸಂಗ್ರಹಣೆ	59216	56274	61337	59717	66223	63655	70921	72375
ಸಂಚಿತ ರಾಜಸ್ವ ಕೊರತೆ/ಜಿಎಸ್‌ಡಿಪಿ	-0.04%	0.93%	0.44%	1.54%	0.58%	0.04%	0.52%	-0.20%
ಪ್ರಸಕ್ತ ದರಗಳಲ್ಲಿ ಜಿಎಸ್‌ಡಿಪಿ	166228	170741	186757	188274	220006	215282	244043	268138
ಹಣದುಬ್ಬರ	5.00	5.00	4.00	4.00	5.00	5.00	8.00	4.00
ಜಿಎಸ್‌ಡಿಪಿಯ ವಾರ್ಷಿಕ ವಾಸ್ತವ ಬೆಳವಣಿಗೆ	7.00	7.00	7.00	7.00	8.00	8.00	7.00	9.00
ಜಿಎಸ್‌ಡಿಪಿಗೆ ಶೇಕಡಾವಾರಿನಂತೆ								
ಅದರ ರಾಜಸ್ವ ಸ್ವೀಕೃತಿಗಳು	166228	167975	186757	200922	213503	233802	244043	268138
ರಾಜ್ಯ ಒಡೆತನದ ತೆರಿಗೆ ರಾಜಸ್ವಗಳು	5.00%	5.00%	4.00%	4.00%	5.00%	5.00%	8.00%	4.00%
ತೆರಿಗೆತರ ರಾಜಸ್ವಗಳು	7.00%	7.00%	7.00%	7.00%	8.00%	8.00%	7.00%	9.00%
ಕೇಂದ್ರದಿಂದ ಸಂಪನ್ಮೂಲಗಳು - ವರ್ಗಾವಣೆ	2.26	2.51	2.47	2.67	2.95	2.90	3.27	2.67
- ಅನುದಾನಗಳು	1.62	2.13	2.49	2.40	2.77	0.65	2.23	1.86
ಅದರ ಜಿಎಸ್‌ಡಿಪಿಯ ಶೇಕಡಾವಾರು ರಾಜಸ್ವ ವೆಚ್ಚ	17.06	16.69	18.39	16.64	18.33	15.99	18.73	15.68
ಬಡ್ಡಿ	2.42	2.24	2.34	2.11	2.26	1.93	2.16	1.78
ವೇತನಗಳು	3.71	3.42	3.60	3.26	4.00	3.71	4.67	4.27
ನಿವೃತ್ತಿ ವೇತನಗಳು	1.46	1.33	1.43	1.24	1.60	1.39	1.43	1.57
ಸಹಾಯಧನ (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	0.95	1.25	0.93	0.99	1.18	1.34	0.61	0.66
ವಿದ್ಯುತ್ ಸಹಾಯಧನ	1.05	1.08	0.96	1.18	1.01	0.98	0.99	0.69
ಯುಎಲ್‌ಟಿಗಳಿಗೆ ವರ್ಗಾವಣೆ	0.70	0.69	0.82	0.82	0.89	0.82	1.23	0.94
ಪ್ರಮುಖ ಓ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು	0.31	0.16	0.54	0.50	0.38	0.32	0.34	0.27

ಬಾಬು	2005-06	2005-06	2006-07	2006-07	2007-08	2007-08	2008-09	2008-09
	ಬಿಇ	ಎ/ಸಿ	ಬಿಇ	ಎ/ಸಿ	ಬಿಇ	ವಾಸ್ತವಿಕ	ಬಿಇ	ಆರ್.ಇ
ನೀರಾವರಿ)								
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	1.67	1.62	1.84	1.73	4.06	1.74	3.44	0.78
ಆಡಳಿತಾತ್ಮಕ ವೆಚ್ಚ	0.34	0.33	0.37	0.28	0.37	0.29	0.38	0.29
ಇತರೆ ರಾಜಸ್ವ ವೆಚ್ಚ	4.46	4.57	5.55	4.53	2.58	3.47	3.48	4.43
ರಾಜಸ್ವ ಕೊರತೆ	-0.51	-1.38	-0.82	-2.17	-0.76	-0.12	-0.63	-0.29
ಬಂಡವಾಳ ಸ್ವೀಕೃತಿ (ಸಾಲೇತರ)	0.02	0.07	0.02	0.03	0.35	0.13	1.26	0.10
ಬಂಡವಾಳ ರಚನೆ ಮೇಲಿನ ವೆಚ್ಚ	2.27	2.14	2.72	3.16	3.52	1.83	4.38	3.59
ವಿತ್ತೀಯ ಕೊರತೆ	2.84	2.19	2.79	2.33	2.95	2.28	2.88	3.49
ಬಜೆಟ್ ಸಾಲಗಳಿಲ್ಲದಿರುವುದು	0.54	0.64	0.45	0.12	0.34	0.04		
ಸಂಚಿತ ರಾಜಸ್ವ ಕೊರತೆ	-0.04	-0.93	-0.44	-1.54	-0.58	-0.04	-0.52	-0.20
ಸಂಚಿತ ಬಂಡವಾಳ ವೆಚ್ಚ	2.81	2.78	3.18	3.28	3.86	1.88	4.38	3.59
ಸಂಚಿತ ವಿತ್ತೀಯ ಕೊರತೆ	2.75	1.71	2.71	1.71	2.93	1.79	2.60	3.25
ಸಂಚಿತ ಸಾಲ ಸಂಗ್ರಹಣೆ	35.62	33.50	32.84	29.72	31.02	27.73	29.06	26.99

15. 2006-07ನೇ ಹಣಕಾಸು ವರ್ಷದಲ್ಲಿ ರಾಜಸ್ವ ಹೆಚ್ಚಳ (Revenue Surplus)ದ ಪರಿಸ್ಥಿತಿಯು 4152 ಕೋಟಿ ರೂಪಾಯಿಗಳಷ್ಟು ತಲುಪಿತು. ತದನಂತರ, ಕ್ರಮೇಣ ಕಡಿಮೆಯಾಗುತ್ತ 2008-09ಕ್ಕೆ ಸಂಬಂಧಿಸಿದಂತೆ 767 ಕೋಟಿ ರೂಪಾಯಿಗಳಿಗೆ ಇಳಿದಿರುವುದು ಕಾಣಬರುತ್ತಿದೆ. ವೇತನ ಆಯೋಗದ ಐತೀರ್ಪಿನ ಜಾರಿಯಿಂದಾಗಿ ವೇತನಗಳು ಮತ್ತು ನಿವೃತ್ತಿ ವೇತನಗಳಲ್ಲಿ ಉಂಟಾದ ಹೆಚ್ಚಳ, ಸಾಮಾಜಿಕ ಭದ್ರತೆ ವೇತನಗಳಂಥ ಕಲ್ಯಾಣ ಕ್ರಮಗಳಿಂದ ಮತ್ತು ಕೃಷಿ ವಲಯಕ್ಕಾಗಿ ಹೆಚ್ಚಿಸಲಾದ ಸಹಾಯ ಧನಗಳಿಂದ ಉಂಟಾದ ವೆಚ್ಚದ ಹೆಚ್ಚಳದ ಪರಿಣಾಮದಿಂದಾಗಿ ರಾಜಸ್ವ ಹೆಚ್ಚಳವು ಇಳಿಮುಖವಾಯಿತು. ಪ್ರಸಕ್ತ ವರ್ಷದಲ್ಲಿ, ಕಷ್ಟಕರ ಸಮಗ್ರ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ರಾಜಸ್ವ ಸ್ವೀಕೃತಿಗಳಲ್ಲಿ ನಿರೀಕ್ಷಿತ ಬೆಳವಣಿಗೆಗಿಂತ ಕಡಿಮೆ ಪ್ರಮಾಣದಲ್ಲಾದುದರಿಂದ ಕೂಡ ರಾಜಸ್ವ ಬಾಕಿ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮವು ಉಂಟಾಯಿತು. ರಾಜಸ್ವ ಹೆಚ್ಚಳದ ಇಳಿಕೆಯು ಬಂಡವಾಳ ವೆಚ್ಚವನ್ನು ಹೆಚ್ಚಿಸುವಲ್ಲಿನ ಸರ್ಕಾರದ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ.

16. 2004-05ರಿಂದ ಪ್ರತಿ ವರ್ಷವು, ವಾಸ್ತವ ರಾಜಸ್ವ ಹೆಚ್ಚಳವು ಆ ವರ್ಷದ ಬಜೆಟ್ ಅಂದಾಜಿಗಿಂತ ಹೆಚ್ಚಿನದಾಗಿರುತ್ತದೆ. ಆದರೆ ವಿತ್ತೀಯ ಕೊರತೆಯು 2007-08ರ ವರೆಗೆ 0.67 ನಿಂದ

0.46 ಶೇಕಡಾವಾರು ಬಜೆಟ್ ಅಂದಾಜಿಗಿಂತ ಕಡಿಮೆ ಪ್ರಮಾಣದಲ್ಲಿದೆ. ಇದೇ ವೇಳೆ, ಬಂಡವಾಳ ವೆಚ್ಚವನ್ನು 2007-08ರ ವರೆಗೆ ಸರಿ ಸುಮಾರು ಬಜೆಟ್ ಅಂದಾಜಿಗನುಸಾರವಾಗಿ ನಿರ್ವಹಿಸಲಾಗುತ್ತಿದೆ. ಎಂಟಿಎಫ್‌ಪಿ ಗುರಿಗಳಿಗೆ ಸಂಬಂಧಿಸಿದಂತೆ ವಾಸ್ತವಿಕ ಕಾರ್ಯನಿರ್ವಹಣೆಯು ಬಜೆಟ್ ಅಂದಾಜುಗಳಲ್ಲಿನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಸೂಚಿಸುತ್ತದೆ.

17. 2008-09ರ ಪರಿಷ್ಕೃತ ಅಂದಾಜು, ಹಿಂದಿನ ಧೋರಣೆಗಿಂತ ಭಿನ್ನವಾದ ಪರಿಸ್ಥಿತಿಯನ್ನು ಸೂಚಿಸುತ್ತಿದೆ. ರಾಜಸ್ವ ಹೆಚ್ಚಳವು ಬಜೆಟ್ ಅಂದಾಜಿನ ರೂ.1527 ಕೋಟಿಯಿಂದ ರೂ.767 ಕೋಟಿಗಳಿಗೆ ಇಳಿಯುವ ನಿರೀಕ್ಷೆ ಇದೆ. ಆದರೆ, ವಿತ್ತೀಯ ಕೊರತೆಯಲ್ಲಿ 7030 ಕೋಟಿಯಿಂದ 9357 ಕೋಟಿ ಹೆಚ್ಚಳ ಉಂಟಾಗಬಹುದೆಂದು ನಿರೀಕ್ಷಿಸಲಾಗಿದೆ. 11627 ಕೋಟಿ ರೂಪಾಯಿಗಳ ಬಜೆಟ್ ಅಂದಾಜಿಗೆ ಹೋಲಿಸಿದರೆ ಬಂಡವಾಳ ವೆಚ್ಚವು 10395 ಕೋಟಿ ರೂ.ಗಳಿಗೆ ಇಳಿಯುವ ನಿರೀಕ್ಷೆ ಇದೆ. ರಾಜಸ್ವ ವೆಚ್ಚವು, ಆಯವ್ಯಯ ಅಂದಾಜಿನಲ್ಲಿರುವ 45713 ಕೋಟಿ ರೂ.ಗಳಿಗಿಂತ ಕಡಿಮೆಯಾಗಲಿದ್ದು ಅದು 42050 ಕೋಟಿ ರೂಪಾಯಿಗಳಷ್ಟು ಆಗುವುದೆಂದು ನಿರೀಕ್ಷಿಸಲಾಗಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯ ಗುರಿಗಳನ್ನು ಅನುಸರಿಸುವುದರಿಂದ ಬಂಡವಾಳ ವೆಚ್ಚದ ಮೇಲೆ ತದನುಗುಣವಾಗಿ ಹೆಚ್ಚು ನಿಯಂತ್ರಣ ಸಾಧ್ಯವಾಗುವುದೆಂದು ಅಂದಾಜಿಸಲಾಗಿದೆ.

18. ಪರಿಷ್ಕೃತ ಅಂದಾಜುಗಳಲ್ಲಿ ವಿಧಾನಮಂಡಲದಲ್ಲಿ ಇನ್ನೂ ಮಂಡಿಸಬೇಕಿರುವ ಪೂರಕ ಅಂದಾಜಿನ ಪ್ರಮುಖ ವೆಚ್ಚದ ಅಂಶಗಳನ್ನು ಒಳಗೊಂಡಿದೆ. ಪೂರಕ ಅಂದಾಜಿನ ವೆಚ್ಚಗಳಿಗೆ ಒಟ್ಟಾರೆ ಉಳಿತಾಯಗಳಿಂದ ಹಣ ಒದಗಿಸಲಾಗುವುದೆಂದು ನಿರೀಕ್ಷಿಸಲಾಗಿದೆ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡಾ 0.5ರಷ್ಟು ಹೆಚ್ಚುವರಿ ವಿತ್ತೀಯ ಅವಕಾಶವನ್ನು ಒಂದು ಬಾರಿ ಕ್ರಮವಾಗಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ತಿದ್ದುಪಡಿ ಮಾಡುವ ಮೂಲಕ ಸೃಜಿಸಲಾಗುವುದು. ಹೊಸ ನೇಮಕಾತಿಗಳ ಮೇಲೆ ನಿಯಂತ್ರಣ, ಭಾರತ ಸರ್ಕಾರದಿಂದ ಋಣ ತೀರಿಕೆ, ಋಣ ಕ್ರೋಢೀಕರಣ ಮತ್ತು ಪರಿಹಾರ ಸೌಲಭ್ಯಗಳು, ವೇತನಗಳು, ನಿವೃತ್ತಿ ವೇತನಗಳು ಮತ್ತು ಬಡ್ಡಿ ಮೇಲಿನ ವೆಚ್ಚದ ಹೆಚ್ಚಳವನ್ನು ನಿರ್ಬಂಧಿಸುವುದಕ್ಕೆ ನೆರವಾಗುವುವು. 5ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿರುವುದರಿಂದ ಸಂಬಳದ ವೆಚ್ಚವು 2005-06ರಲ್ಲಿ ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಶೇಕಡಾ 3.42 ರಿಂದ 2008-09ರ ಪರಿಷ್ಕೃತ ಅಂದಾಜಿನಲ್ಲಿ ಶೇಕಡಾ 4.27 ರಷ್ಟಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ನಿವೃತ್ತಿ ವಯೋಮಿತಿಯನ್ನು 2008-09ನೇ ಸಾಲಿನಲ್ಲಿ 60 ವರ್ಷಗಳಿಗೆ ಹೆಚ್ಚಿಸಲಾಯಿತು. ಈ ಬದಲಾವಣೆಯು ನಿವೃತ್ತಿ ವೇತನ ವೆಚ್ಚದಲ್ಲಿ ಇಳಿಕೆ ಉಂಟು ಮಾಡುವುದೆಂದು ಅಂದಾಜಿಸಲಾಗಿದೆ.

19. ವಿತ್ತೀಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಆಯವ್ಯಯೇತರ ಸಾಲಗಳನ್ನು 2008-09ನೇ ಸಾಲಿನಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈ ವ್ಯವಸ್ಥೆಯನ್ನು ಮಧ್ಯಮಾವಧಿ ವಿತ್ತೀಯ ಯೋಜನೆಯ ಅವಧಿಯಲ್ಲಿ ಮುಂದುವರಿಸಲು ಯೋಜಿಸಲಾಗಿದೆ. ರಾಜ್ಯದ ಆಯವ್ಯಯದ ಮೇಲೆ ಅವಲಂಬಿತವಾಗದೆ ತಮ್ಮ ಸ್ವಂತ ಮೂಲಗಳಿಂದಲೇ ಸಾಲ ತೀರಿಸಿಕೊಳ್ಳುವ ಶಕ್ತಿ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಸಾಲ ಪಡೆಯಲು ಅನುಮತಿ ನೀಡಲಾಗುವುದೆಂದು ನಿರೀಕ್ಷಿಸಲಾಗಿದೆ.

ಅಧ್ಯಾಯ-3

ಸ್ಥೂಲ ಆರ್ಥಿಕ ದೃಷ್ಟಿಕೋನ

ಎ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮುನ್ನದಾಜು

20. ಕಳೆದ ಕೆಲವು ವರ್ಷಗಳಲ್ಲಿ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ವಿವಿಧ ವಲಯಗಳು ನೀಡಿರುವ ಕೊಡುಗೆಯನ್ನು ಕೋಷ್ಟಕ 6 ತೋರಿಸುತ್ತದೆ. ಸೇವಾ ವಲಯ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಪ್ರಮುಖ ಕೊಡುಗೆಯನ್ನು ನೀಡುವುದು ಮುಂದುವರಿದಿದೆ. ಕೃಷಿ ವಲಯದ ಕೊಡುಗೆ ಸತತವಾಗಿ ಕಡಿಮೆಯಾಗುತ್ತಿದೆ.

ಕೋಷ್ಟಕ 6

ಮೂಲ ಕೈಗಾರಿಕೆಯಿಂದ ಆಂತರಿಕ ವೆಚ್ಚದಲ್ಲಿ (ಸ್ಥಿರ ಬೆಲೆಗಳು) ರಾಜ್ಯದ ಒಟ್ಟು ಆಂತರಿಕ ಉತ್ಪನ್ನ

ಉದ್ಯಮ	2001-02	2002-03	2003-04	2004-05	2005-06	2006-07	2007-08 ಕ್ಷಿಪ್ರ ಅಂದಾಜು	2008-09 ಮುಂಗಡ ಅಂದಾಜು
ಪ್ರಾಥಮಿಕ	26538	24672	21850	27013	28135	27684	32023	30374
ದ್ವಿತೀಯ	26384	29180	30762	32322	38080	40618	44091	46664
ತೃತೀಯ	52638	56508	61561	66125	73806	80769	89388	97616
ಒಟ್ಟು	105560	110360	114173	125460	140021	149071	165502	174654
ವಿವಿಧ ವಲಯಗಳ ಶೇಕಡಾವಾರು ಪಾಲು								
ಪ್ರಾಥಮಿಕ	25.1	22.4	19.1	21.5	20.1	18.6	19.3	17.4
ದ್ವಿತೀಯ	25.0	26.4	26.9	25.8	27.2	27.2	26.6	26.7
ತೃತೀಯ	49.9	51.2	53.9	52.7	52.7	54.2	54.1	55.9

ಮೂಲ: ಆರ್ಥಿಕ ಸಮೀಕ್ಷೆ 2008-09, ಅಂಕಿಅಂಶಗಳ ನಿರ್ದೇಶನಾಲಯ

ಬಿ. 2008-09ರಲ್ಲಿ ರಾಜ್ಯದ ಒಟ್ಟು ಆರ್ಥಿಕ ಉತ್ಪನ್ನದ ಬೆಳವಣಿಗೆ ಮತ್ತು 2009-10ರಲ್ಲಿನ ನಿರೀಕ್ಷೆ:

21. ರಾಜ್ಯದ ವಾಸ್ತವಿಕ ವಾರ್ಷಿಕ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆಯ ಗತಿ 2007-08ರಲ್ಲಿ ಶೇಕಡಾ 11 ಇದ್ದು (ಸ್ಥಿರ ದರಗಳಲ್ಲಿ) ಅದು 2008-09ರಲ್ಲಿ ಶೇ. 5.5 (ಸ್ಥಿರ ದರಗಳಲ್ಲಿ) ಆಗಬಹುದೆಂದು ಅಂದಾಜು ಮಾಡಲಾಗಿದೆ. ಆರ್ಥಿಕ ಅಂಕಿಅಂಶಗಳ ನಿರ್ದೇಶನಾಲಯದಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, 2009-10ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆಯ ದರ ಸ್ವಲ್ಪ ಕಡಿಮೆ ಆಗುವ ಸಂಭವ ಕಂಡುಬಂದಿದೆ. 2007-08ರಲ್ಲಿ ಕೃಷಿ ವಲಯ ಶೇ.15.6ರಷ್ಟು ಬೆಳವಣಿಗೆ ಕಂಡಿದ್ದರೆ 2008-09ರಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದರಿಂದ ಅದು ಶೇ. 5.7ರಷ್ಟು ಕಡಿಮೆ ಬೆಳವಣಿಗೆಯನ್ನು ಹೊಂದಬಹುದೆಂದು ಅಂದಾಜು ಮಾಡಲಾಗಿದೆ. ಕೈಗಾರಿಕಾ

ವಲಯ, 2007-08ರಲ್ಲಿ ಶೇ. 8.8ರಷ್ಟು ಬೆಳವಣಿಗೆಯನ್ನು ಹೊಂದಿದ್ದು, 2008-09ರಲ್ಲಿ ಈ ಬೆಳವಣಿಗೆ ಶೇ. 5.8ರಷ್ಟು ದರದಲ್ಲಿ ಆಗಬಹುದೆಂದು ನಿರೀಕ್ಷಿಸಲಾಗಿದೆ. ಸೇವಾ ವಲಯದ ಬೆಳವಣಿಗೆ 2007-08ರಲ್ಲಿ ಶೇ. 10.7 ಇದ್ದು, 2008-09ರಲ್ಲಿ ಅದು ಶೇ. 9.2ಕ್ಕೆ ಇಳಿಯಬಹುದೆಂದು ಅಂದಾಜು ಮಾಡಲಾಗಿದೆ. ರಾಷ್ಟ್ರೀಯ ಆರ್ಥಿಕತೆಯಲ್ಲಿ ಇರುವ ಅನಿಶ್ಚಿತತೆಗಳನ್ನು ಗಮನಿಸಿದಾಗ ಇಂಥ ಕಡಿಮೆ ದರದ ಪ್ರಗತಿ ಆಶ್ಚರ್ಯಕರವಲ್ಲ.

22. ಬಾಹ್ಯ ಆರ್ಥಿಕ ದೃಷ್ಟಿಕೋನ ಮತ್ತು ಕೇಂದ್ರ ಸರ್ಕಾರವು 2009-10ಕ್ಕೆ ಮಂಡಿಸಿದ ಸ್ಥೂಲ ಆರ್ಥಿಕ ಚೌಕಟ್ಟಿನ ಹೇಳಿಕೆಯಲ್ಲಿ ವಿವರಿಸಿರುವ ರಾಷ್ಟ್ರದ ಸ್ಥೂಲ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿದರೆ 2009-10ರಲ್ಲಿ ರಾಜ್ಯದ ಆರ್ಥಿಕತೆ ಶೇ. 6ರ ಗತಿಯಲ್ಲಿ ವಾಸ್ತವಿಕವಾಗಿ ಬೆಳವಣಿಗೆ ಹೊಂದಬಹುದೆಂದು ಊಹಿಸಲಾಗಿದೆ. 2009-10ರಲ್ಲಿ ಉಂಟಾಗಬಹುದಾದ ಕಡಿಮೆ ಹಣದುಬ್ಬರದ ಸಾಧ್ಯತೆಗಳನ್ನು ಗಮನಿಸಿದಾಗ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು, 2008-09ರಲ್ಲಿ 2,68,138 ಕೋಟಿ ರೂಪಾಯಿಗಳಿದ್ದು ಅದಕ್ಕೆ ಪ್ರತಿಯಾಗಿ ಪ್ರಸಕ್ತ ಮಾರುಕಟ್ಟೆ ದರಗಳಲ್ಲಿ 2009-10ರಲ್ಲಿ 294952 ಕೋಟಿ ರೂಪಾಯಿ ಆಗಬಹುದೆಂದು ಅಂದಾಜು ಮಾಡಲಾಗಿದೆ.

23. ರಾಷ್ಟ್ರೀಯ ಮಟ್ಟದಲ್ಲಿ ಸ್ಥೂಲ ಆರ್ಥಿಕ ಪ್ರವೃತ್ತಿಗಳು, ಮುಖ್ಯವಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ತತ್ಪರಿಣಾಮದ ಕಾರಣ ಸಾಧಾರಣ ಆರ್ಥಿಕ ಬೆಳವಣಿಗೆ ಆಗಬಹುದೆಂದು ಸೂಚಿಸುತ್ತವೆ. ಈ ಸಾಧಾರಣ ಬೆಳವಣಿಗೆ ಎಲ್ಲ ವಲಯಗಳಿಗೂ ಅನ್ವಯಿಸುತ್ತದೆ. ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಈ ನಿಧಾನಗತಿ ರಫ್ತು ಆಧಾರಿತ ಕೈಗಾರಿಕೆಗಳ ಮೇಲೆ ಮತ್ತು ಸೇವಾ ವಲಯಗಳ ಮೇಲೆ ಹೆಚ್ಚು ತೀವ್ರವಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆಂದು ನಿರೀಕ್ಷಿಸಲಾಗಿದೆ. ಈ ಆಘಾತ ಮಧ್ಯಮ ಅವಧಿಯವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಸೇವಾ ವಲಯದಲ್ಲಿ ಕರ್ನಾಟಕ ಹೆಚ್ಚಿನ ಪಾಲು ಹೊಂದಿರುವುದರಿಂದ ಮಾಹಿತಿ ತಂತ್ರಜ್ಞಾನ ಮತ್ತು ಜವಳಿ ಆಧಾರಿತ ಉದ್ಯಮಗಳು ರಾಜ್ಯದ ಆರ್ಥಿಕತೆಯಲ್ಲಿ ಹೆಚ್ಚು ಪರಿಣಾಮವನ್ನು ಉಂಟುಮಾಡುವ ಸಂಭವವಿದೆ. ಆದಾಗ್ಯೂ 2009-10ರ ನಂತರ ಬೆಳವಣಿಗೆಯು ಶೇ. 9ರ ಸಾಮರ್ಥ್ಯ ಮಟ್ಟಕ್ಕೆ ಸುಧಾರಣೆಗೊಳ್ಳಬಹುದೆಂಬ ನಿರೀಕ್ಷೆ ಇದೆ.

ಸಿ. ಹಣದುಬ್ಬರ ಪ್ರವೃತ್ತಿಗಳು

24. 2008-09ರ ಬಹುಪಾಲು ಅವಧಿಯಲ್ಲಿ ಇದ್ದ ಅಧಿಕ ಹಣದುಬ್ಬರದ ಪ್ರಮಾಣ ನಿಧಾನಗತಿಯಲ್ಲಿ ಕಡಿಮೆಯಾಗಿದ್ದು ಈಗ 2009ರ ಜನವರಿ 31ಕ್ಕೆ ಕೊನೆಗೊಳ್ಳುವ ವಾರದಲ್ಲಿ ಅದು ಶೇ. 4.34ರಷ್ಟಿದೆ. ತೈಲ ಮತ್ತು ಇತರ ಸಾಮಗ್ರಿಗಳ ಬೆಲೆಗಳಲ್ಲಿನ ಅನಿಶ್ಚಿತತೆಯಿಂದಾಗಿ ಮತ್ತು ತಯಾರಿಕಾ

ವಲಯದ ಸರಬರಾಜು ಸರಣಿಯಲ್ಲಿನ ಬೆಲೆ ಏರಿಸುವ ಇತರ ಸಂಬಂಧಿತ ಅಂಶಗಳಿಂದಾಗಿ, 2009-10ನೇ ವರ್ಷದಲ್ಲಿ ಉಂಟಾಗಬಹುದಾದ ಹಣದುಬ್ಬರದ ಗತಿಯನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆದಾಗ್ಯೂ ಕೇಂದ್ರ ಆಯವ್ಯಯದಿಂದ ಮತ್ತು ಕೇಂದ್ರ ಆಯವ್ಯಯಕ್ಕೆ ನಿಗದಿಪಡಿಸಿದ ಕೊರತೆ ಗುರಿಗಳಿಂದ ಸೂಚನೆಯನ್ನು ಪಡೆಯುವುದಾದರೆ ಮಧ್ಯಾವಧಿ ಹಣದುಬ್ಬರ ಶೇ.4ರಷ್ಟು ಎಂದು ಭಾವಿಸಲಾಗಿದೆ.

ಡಿ. ಕಾರ್ಯನೀತಿ ಮಧ್ಯಸ್ಥಿಕೆಗಳು

25. ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬೆಳವಣಿಗೆಯನ್ನು ಸ್ಥಿರಗೊಳಿಸಲು ಎಲ್ಲ ಮೂರು ವಲಯಗಳಿಗೆ ಸಂಬಂಧಿಸಿದಂತೆ ರಾಜ್ಯದ ಕಾರ್ಯತಂತ್ರವನ್ನು ಗುರುತಿಸಬೇಕು ಮತ್ತು ಆರ್ಥಿಕ ಸ್ಥಿತಿಯನ್ನು ಶೀಘ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ತೀವ್ರ ಬೆಳವಣಿಗೆಗೆ ಅಡ್ಡಿಯಾಗುವ ತೊಂದರೆಗಳನ್ನು ನಿವಾರಿಸಬೇಕು. ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ಮಾಡಲಾದ ಒಂದು ಬಾರಿಯ ತಿದ್ದುಪಡಿಯ ಮೂಲಕ ಪಡೆಯಲಾದ ಹೆಚ್ಚಿನ ಮುಂಗಡವನ್ನು ನ್ಯಾಯಯುತ ಹಣಹೂಡಿಕೆ ಮತ್ತು ಆಸ್ತಿ ಸೃಜನೆ ಮೂಲಕ ಬಂಡವಾಳ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗುವುದು. ಹಣ ಹೂಡಿಕೆಗೆ ಅತ್ಯುತ್ತಮ ಪರಿಹಾರ ಕಂಡುಹಿಡಿಯಲು ಮತ್ತು ಕನಿಷ್ಠ ಕಾಲಾವಧಿಯಲ್ಲಿ ಬೆಳವಣಿಗೆಯ ಉತ್ತಮ ಗುಣಮಟ್ಟ ಸಾಧಿಸಲು ಸರ್ಕಾರಿ ಸೇವಾ ನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಿಸುವ ಹಾಗೂ ಆಡಳಿತವನ್ನು ಉತ್ತಮಗೊಳಿಸಬಲ್ಲ ಹಲವಾರು ಸಂಬಂಧಿತ ಸಾಂಸ್ಥಿಕ ಸುಧಾರಣೆಗಳನ್ನು ಪ್ರಾರಂಭಿಸುವುದು ಅವಶ್ಯವಾಗಿದೆ. ಇಂಥ ಕ್ರಮಗಳಲ್ಲಿ ಭೂಮಿ ಖರೀದಿಯನ್ನು ಪರಿಮಿತಗೊಳಿಸುವುದು, ಅನುಮತಿಗಳು ಹಾಗೂ ಶಾಸನಾತ್ಮಕ ಅನುಮೋದನೆಗಾಗಿ ಕಾಲಾವಧಿಯನ್ನು ಕಡಿಮೆ ಮಾಡುವುದು, ಶೀಘ್ರ ವ್ಯಾಜ್ಯ ತೀರ್ಮಾನ, ಪಾಲನಾ ಷರತ್ತುಗಳನ್ನು ಸರಳಗೊಳಿಸುವುದು, ಕೃಷಿಯಲ್ಲಿ ಖಾಸಗಿ ಹಣ ಹೂಡಿಕೆಗೆ ಅವಕಾಶ ಕಲ್ಪಿಸುವುದು, ಖಾಸಗಿ ಸಹಭಾಗಿತ್ವವನ್ನೂ ಒಳಗೊಂಡಂತೆ ಕೌಶಲ್ಯ ಅಭಿವೃದ್ಧಿ ಮುಂತಾದವುಗಳನ್ನು ಒಳಗೊಂಡಿದ್ದು, ಇವೆಲ್ಲವನ್ನೂ ಈ ವರ್ಷಾವಧಿಯಲ್ಲಿ ಶ್ರದ್ಧಾಪೂರ್ವಕವಾಗಿ ಅನುಷ್ಠಾನಗೊಳಿಸಬೇಕಾಗಿದೆ.

ಅಧ್ಯಾಯ-4

ರಾಜಸ್ವ ಸುಧಾರಣೆಗಳು ಮತ್ತು ಮುನ್ನಂದಾಜುಗಳು

ಪ್ರಮುಖ ಸ್ವಂತ ತೆರಿಗೆ ರಾಜಸ್ವಗಳಿಗಾಗಿ ತಂತ್ರ ಮತ್ತು ಮುನ್ನಂದಾಜುಗಳು

26. ರಾಜ್ಯದ ಹಣಕಾಸು ಪರಿಸ್ಥಿತಿಯಲ್ಲಿನ ಸುಧಾರಣೆಯು, ಹೆಚ್ಚಾಗಿ, ವಿತ್ತೀಯ ತಿದ್ದುಪಡಿ ಅವಧಿಯ ತೆರಿಗೆ ರಾಜಸ್ವಗಳ ನಿರಂತರ ಬೆಳವಣಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ದೂರದೃಷ್ಟಿಯ ತೆರಿಗೆ ನೀತಿಯಿಂದಾಗಿ 2003-04ರಲ್ಲಿ ಶೇ. 9.73 ರಷ್ಟು ಇದ್ದ ಜಿಎಸ್‌ಡಿಪಿ ಹಾಗೂ ತೆರಿಗೆಯ ಅನುಪಾತವು 2007-08ರಲ್ಲಿ ಶೇ. 11.11ಕ್ಕೆ ಏರಿತು.

27. ತೆರಿಗೆ ದರವನ್ನು ತಗ್ಗಿಸುವಾಗ ರಾಜ್ಯವು ತೆರಿಗೆಗೊಳಪಡುವವರ ಸಂಖ್ಯೆಯನ್ನು ಪ್ರಜ್ಞಾಪೂರ್ವಕವಾಗಿ ವಿಸ್ತರಿಸಿದೆ. ಕೋಷ್ಟಕ-7ರಲ್ಲಿ, 2002-03ರಿಂದ 2007-08ರ ಅವಧಿಯಲ್ಲಿ ಪ್ರಮುಖ ತೆರಿಗೆಗಳಿಂದ ರಾಜ್ಯದ ರಾಜಸ್ವದಲ್ಲಾದ ಬೆಳವಣಿಗೆಯನ್ನು ತೋರಿಸಲಾಗಿದೆ. ಈವರೆಗೆ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಸ್ಟಾಂಪು ಮತ್ತು ನೋಂದಣಿಗಳ ಸರಾಸರಿ ಬೆಳವಣಿಗೆ ಪ್ರಮಾಣವು ಅನುಕ್ರಮವಾಗಿ ಶೇ. 20.91, ಶೇ. 19.26, ಶೇ. 20.95 ಮತ್ತು ಶೇ. 29.16ರಷ್ಟು ಇತ್ತು. ಆದರೆ, 2008-09ರ ಅವಧಿಯಲ್ಲಿನ ಆರ್ಥಿಕ ಸ್ಥಿತಿಯ ಕುಸಿತದಿಂದಾಗಿ, ಎಲ್ಲಾ ತೆರಿಗೆ ಮೂಲಗಳಿಂದ ಬರುವ ರಾಜಸ್ವದ ಪ್ರಮಾಣದಲ್ಲಿನ ಬೆಳವಣಿಗೆಯು ಸಹ ಬಹಳಷ್ಟು ಕುಂಠಿತಗೊಂಡು, ಇದರಿಂದ ರೂ.3143 ಕೋಟಿಗಳಷ್ಟು ಖೋತಾ ಆಗಿದೆ. ಇದು ಸಂಪೂರ್ಣವಾಗಿ ಸರ್ಕಾರದ ವಿತ್ತೀಯ ನೀತಿಗಳಿಗೆ ಸಂಬಂಧಿಸದಿರುವ ಬಾಹ್ಯ ಕಾರಣಗಳಿಗಾಗಿ, ಅಂದರೆ ಜಾಗತಿಕ ಬಿಕ್ಕಟ್ಟಿನ ಪರಿಣಾಮವಾಗಿ, ಹಿಂದೆಂದೂ ಅನುಭವಿಸದ ವಿತ್ತೀಯ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ.

ಕೋಷ್ಟಕ-7

ವಾಸ್ತವಿಕ ಅಂಕಿ ಅಂಶಗಳು ಕೋಟಿ ರೂ.ಗಳಲ್ಲಿ

ವರ್ಷ	ವಾಣಿಜ್ಯ ತೆರಿಗೆ			ಅಬಕಾರಿ		
	ವಾಸ್ತವಿಕ ಅಂಕಿ ಅಂಶಗಳು	ಬೆಳವಣಿಗೆ ಪ್ರಮಾಣ	ಸ್ಥಿತಿ ಸ್ಥಾಪಕತೆ (buoyancy)	ವಾಸ್ತವಿಕ ಅಂಕಿ ಅಂಶಗಳು	ಬೆಳವಣಿಗೆ ಪ್ರಮಾಣ	ಸ್ಥಿತಿ ಸ್ಥಾಪಕತೆ (buoyancy)
2002-03	6313	3.85%	0.38	2094	5.93%	0.59
2003-04	7733	22.49%	2.68	2334	11.45%	1.37
2004-05	10057	30.05%	2.13	2806	20.20%	1.43
2005-06	11484	14.19%	0.95	3397	21.07%	1.41
2006-07	13714	19.42%	1.89	4495	32.34%	3.15
2007-08	15552	13.40%	0.55	4767	6.03%	0.25
2008-09 ಆರ್.ಇ	17595	13.14%	0.89	5574	16.94%	1.15

ಬೆಳವಣಿಗೆ ಪ್ರಮಾಣ ಪ್ರವೃತ್ತಿ	18.62%			18.85%		
ವರ್ಷ	ಮೋಟಾರು ವಾಹನ ತೆರಿಗೆ			ಸ್ವಾಂಪು ಮತ್ತು ನೊಂದಣಿ		
	ವಾಸ್ತವಿಕ ಅಂಕಿ ಅಂಶಗಳು	ಬೆಳವಣಿಗೆ ಪ್ರಮಾಣ	ಸ್ಥಿತಿ ಸ್ಥಾಪಕತೆ (buoyancy)	ವಾಸ್ತವಿಕ ಅಂಕಿ ಅಂಶಗಳು	ಬೆಳವಣಿಗೆ ಪ್ರಮಾಣ	ಸ್ಥಿತಿ ಸ್ಥಾಪಕತೆ (buoyancy)
2002-03	676	-5.15%	-0.51	1115	30.44%	3.00
2003-04	800	18.41%	2.20	1356	21.55%	2.57
2004-05	983	22.86%	1.62	1760	29.81%	2.11
2005-06	1105	12.46%	0.83	2212	25.70%	1.72
2006-07	1374	24.34%	2.37	3206	44.91%	3.71
2007-08	1650	20.05%	0.83	3409	6.33%	0.26
2008-09 ಪ.ಅ.	1762	6.77%	0.46	3110	-8.76%	-0.60
ಬೆಳವಣಿಗೆ ಪ್ರಮಾಣ ಪ್ರವೃತ್ತಿ	18.10%			21.79%		

(i) ವಾಣಿಜ್ಯ ತೆರಿಗೆಗಳು

28. ರಾಜ್ಯ ಸ್ವಂತ ತೆರಿಗೆ ರಾಜಸ್ವಗಳಿಗೆ ಹೆಚ್ಚಿನ ವಂತಿಗೆ ವಾಣಿಜ್ಯ ತೆರಿಗೆಗಳಿಂದ ಬರುತ್ತದೆ. ಅದರಲ್ಲಿ ಸರಕುಗಳ ಮಾರಾಟ ತೆರಿಗೆಯು ಪ್ರಮುಖವಾದ ಅಂಶವಾಗಿದೆ. 2005-06ರ ನಂತರ ರಾಜ್ಯವು ರಾಷ್ಟ್ರೀಯ ವಿನ್ಯಾಸದಂತೆಯೇ ಮೌಲ್ಯವರ್ಧಿತ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಆದರೆ ಮೌಲ್ಯವರ್ಧಿತ ತೆರಿಗೆ ಪದ್ಧತಿಗೆ ಅಡಿಯಿಟ್ಟ ಕಾರಣದಿಂದಾಗಿ 2005-06ರಲ್ಲಿ ರಾಜಸ್ವ ಬೆಳವಣಿಗೆ ಪ್ರಮಾಣ ಬಹಳ ಕಡಿಮೆ ಇದ್ದರೂ 2006-07ರಲ್ಲಿ ಶೇ.20 ಬೆಳವಣಿಗೆ ಉಂಟಾಯಿತು. 2008-09ನೇ ವರ್ಷದ ಪೂರ್ವಾರ್ಧದಲ್ಲಿ, ಜಾಗತಿಕ ತೈಲ ಬೆಲೆಗಳು ಹೆಚ್ಚಾದರೂ ಸಹ ಭಾರತ ಸರ್ಕಾರವು ಬೆಲೆ ನಿಯಂತ್ರಣ ಮಾಡಿದುದರಿಂದ ರಾಜ್ಯಗಳಿಗೆ ತೆರಿಗೆ ರಾಜಸ್ವದಿಂದ ಹೆಚ್ಚಿನ ಲಾಭಗಳು ಸಿಗಲಿಲ್ಲ. ಹಾಗೂ, ಕೇಂದ್ರ ಸರ್ಕಾರವು ಬೆಲೆಯನ್ನು ಹೆಚ್ಚಿಸಲು ತೀರ್ಮಾನಿಸಿದಾಗ, ರಾಜ್ಯ ಸರ್ಕಾರವು ಜನಸಾಮಾನ್ಯರ ಮೇಲಾಗುವ ಪರಿಣಾಮವನ್ನು ಕಡಿಮೆಗೊಳಿಸಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಭಾಗಶಃ ಕಡಿಮೆ ಮಾಡಿದೆ. ಹಾಗೆಯೇ, ತೈಲ ಬೆಲೆ ಕಡಿಮೆಯಾದಾಗ, ಬೆಲೆ ಕುಸಿತದ ಕಾರಣದಿಂದಾಗಿ ಸರ್ಕಾರವು ಸುಮಾರು 300 ಕೋಟಿ ರೂ.ಗಳಷ್ಟು ತೆರಿಗೆ ನಷ್ಟ ಅನುಭವಿಸಿದೆ. ಹಾಗೂ ಸಮೂಹ ಬಳಕೆ ವಸ್ತುಗಳ ಮಾರಾಟವು ಗಣನೀಯವಾಗಿ ಕಡಿಮೆಯಾಗಿದೆ, ಹಾಗೆಯೇ ನಿರ್ಮಾಣ ಉದ್ಯಮಿಯಿಂದಲೂ ಆದಾಯ ಗಳಿಕೆ ಕಡಿಮೆಯಾಗಿದೆ.

29. ಮೌಲ್ಯವರ್ಧಿತ ತೆರಿಗೆ ಪದ್ಧತಿಯಡಿಯಲ್ಲಿ ಯೋಜಿತ ಪ್ರಮಾಣಕ್ಕಿಂತಲೂ ಕಡಿಮೆಯಾದ ಸಾಮಾನ್ಯ ಅಭಿವೃದ್ಧಿ ಪ್ರಮಾಣದಿಂದಾಗಿ ಉಂಟಾದ ನಷ್ಟವನ್ನು ತುಂಬಿಕೊಡುವಲ್ಲಿ 2008-09ರಿಂದ

ಭಾರತ ಸರ್ಕಾರವು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಬೆಂಬಲ ನೀಡುತ್ತಿಲ್ಲ. ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡಲು ಮತ್ತು ಸ್ಪರ್ಧಾತ್ಮಕ ವಿನಾಯಿತಿಗಳನ್ನು ನೀಡಿದ ಮತ್ತು ತೆರಿಗೆ ದರಗಳನ್ನು ನಿಗದಿಪಡಿಸಿದ 2000 ಇಸ್ವಿಯ ಹಿಂದಿನ ಕಾಲ ಮರುಕಳಿಸದಂತೆ ಮಾಡಲು ರಾಜ್ಯ ಹಣಕಾಸು ಸಚಿವರ ಅಧಿಕಾರಯುತ ಸಮಿತಿಯು ಸ್ಪರ್ಧಾತ್ಮಕದರ ಪೈಪೋಟಿಯ ವಿಧಾನಕ್ಕೆ ಮೊರೆ ಹೋಗಬಾರದೆಂದು ಒಮ್ಮತದಿಂದ ಕೈಗೊಂಡ ನಿರ್ಣಯವನ್ನು ಯಥಾರ್ಥವಾಗಿ ಮತ್ತು ಅದರ ಆಶಯವನ್ನು ಮುಂದುವರಿಸುವುದು ಅಗತ್ಯ. ಭಾರತ ಸರ್ಕಾರವು 2008-09ನೇ ಸಾಲಿನಲ್ಲಿ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಿದ್ಧತೆಯಲ್ಲಿ ಕೇಂದ್ರ ಮಾರಾಟ ತೆರಿಗೆ (ಸೆಎಸ್‌ಟಿ) ಯಲ್ಲಿ ಶೇಕಡಾ 3 ರಿಂದ ಶೇಕಡಾ 2ಕ್ಕೆ ಇಳಿದಿರುವುದು ರಾಜಸ್ವದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ರಾಜ್ಯ ಸರ್ಕಾರವು ಕೇಂದ್ರ ಮಾರಾಟ ತೆರಿಗೆಯಲ್ಲಾದ ನಷ್ಟಕ್ಕಾಗಿ ಕೇಂದ್ರದಿಂದ ನಷ್ಟ ಪರಿಹಾರವನ್ನು ಕೋರಿದೆ.

30. ರಾಷ್ಟ್ರದಲ್ಲಿ ಸಾಮಾನ್ಯ ಮಾರುಕಟ್ಟೆಗೆ ದಾರಿ ಮಾಡಿಕೊಡುವ ಸಮಗ್ರ ಅಪ್ರತ್ಯಕ್ಷ ತೆರಿಗೆ ಸುಧಾರಣೆಗಳ ಭಾಗವಾಗಿ 2010ರ ತರುವಾಯ ಜಾರಿಗೆ ಬರುವ ಸಂಭವವಿರುವ ಸರಕು ಹಾಗೂ ಸೇವಾ ತೆರಿಗೆಗೆ (ಜಿಎಸ್‌ಟಿ) ಹೊಂದಿಕೊಳ್ಳುವ ಸವಾಲನ್ನು ಎದುರಿಸಲು ಸ್ವಯಂ ಸಿದ್ಧವಾಗಬೇಕಾಗಿದೆ. ಆದರೆ, ನಿರ್ದಿಷ್ಟ ವಿವರಗಳು ಲಭ್ಯವಿಲ್ಲದಿರುವುದರಿಂದ ಜಿಎಸ್‌ಟಿಗೆ ಬದಲಾವಣೆ ಹೊಂದುವುದರಿಂದ ಕರ್ನಾಟಕದಲ್ಲಿ ಪರಿಹಾರದ ದೃಢ ವ್ಯವಸ್ಥೆಯನ್ನು ಮುಂಚಿತವಾಗಿ ಅಳವಡಿಸಿಕೊಳ್ಳದಿದ್ದರೆ ಕರ್ನಾಟಕದ ಮೇಲಾಗುವ ಗಣನೀಯ ಪ್ರತಿಕೂಲ ಆರ್ಥಿಕ ಪರಿಣಾಮಗಳು ಸೇರಿದಂತೆ ಅದರ ಅನುಷ್ಠಾನದ ಪ್ರಾರಂಭದ ವರ್ಷಗಳಲ್ಲಿ ಹೊಂದಾಣಿಕೆಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದೆಂಬ ಆತಂಕವಿದೆ. ರಾಜ್ಯವು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಹದಿಮೂರನೇ ಹಣಕಾಸು ಆಯೋಗದ ಮುಂದೆಯೂ ರಾಜ್ಯವು ಈ ಅನಿಶ್ಚಿತತೆಗಳನ್ನು/ ಆತಂಕಗಳನ್ನು ಪ್ರಮುಖವಾಗಿ ಪ್ರತಿಪಾದಿಸಲಾಗಿದೆ.

(ii) ರಾಜ್ಯ ಅಬಕಾರಿ

31. ಸಾರಾಯಿ ಮಾರಾಟದ ಮೇಲೆ ನಿಷೇಧ ವಿಧಿಸಿದ ನಂತರ, ಐಎಂಎಲ್ ಬಳಕೆಯಿಂದ ಕಡಿಮೆ ಬೆಲೆ ಬ್ರಾಂಡ್ ಬಳಕೆಗೆ ಗಮನಾರ್ಹವಾಗಿ ವರ್ಗಾವಣೆಯಾಗಿದೆ. ಮದ್ಯದ ಬೆಲೆಗಳು ಮತ್ತು ಅವುಗಳ ಮೇಲಿನ ವಿವಿಧ ತೆರಿಗೆ / ಸಂಗ್ರಹಣೆಗಳು ಹಾಗೂ ಸಾಮಾಜಿಕ-ಆರ್ಥಿಕ ಪರಿಸರ, ಇವು ಒಟ್ಟಾಗಿ ಆಲ್ಕೋಹಾಲ್ ಬಳಕೆಯನ್ನು ನಿರ್ಧರಿಸುತ್ತವೆ. ಪ್ರಸಕ್ತ ಆರ್ಥಿಕ ಚಿತ್ರಣದಲ್ಲಿ ಅಬಕಾರಿ ಗುರಿಯನ್ನು ಆಯವ್ಯಯದ ಅಂದಾಜಿನಂತೆ ಸಾಧಿಸಬಹುದಾಗಿದೆ ಮತ್ತು 2009-2010ರಲ್ಲಿ ಶೇಕಡಾ 15ರ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

(iii) ಮುದ್ರಾಂಕ ಮತ್ತು ನೋಂದಣಿ

32. 2007-08ರಲ್ಲಿ ಸುಮಾರು 800 ಕೋಟಿ ರೂಪಾಯಿಗಳ ರಾಜಸ್ವ ಕೊರತೆಗೆ ಕಾರಣವಾದ ಮುದ್ರಾಂಕ ಮತ್ತು ನೋಂದಣಿಯಲ್ಲಿನ ತೀವ್ರ ಕುಸಿತವು ಈ ವರ್ಷವೂ ಮುಂದುವರಿಯುತ್ತಿದೆ. ಆಯವ್ಯಯ ಅಂದಾಜಿಗೆ ಹೋಲಿಸಿದರೆ ಕೊರತೆಯು ಸುಮಾರು 1000 ಕೋಟಿ ರೂ.ಗಳಷ್ಟಾಗುವ ಸಾಧ್ಯತೆಯು ಇದೆ. ಆರ್ಥಿಕತೆಯ ಸಾಮಾನ್ಯ ಹಿಂಜರಿತವು ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಒತ್ತಡದಲ್ಲಿ ಸಿಲುಕಿಸಿವೆ. ರಿಸರ್ವ್ ಬ್ಯಾಂಕಿನ ಸಾಲಸಡಿಲಿಕೆ ಕ್ರಮಗಳು ಮತ್ತು ಕೇಂದ್ರ ಸರ್ಕಾರದ ವಿತ್ತೀಯ ಉತ್ತೇಜಕ ಪ್ರಾಕೇಜುಗಳಿದ್ದಾಗ್ಯೂ ಬೇಡಿಕೆ ಕುಂಠಿತವಾಗಿಯೇ ಇದೆ. ಸಂಬಂಧಪಟ್ಟ ವಲಯಗಳಾದ ಉಕ್ಕು, ಸಿಮೆಂಟ್, ಮುಂತಾದ ವಲಯಗಳು ಸಹ ಅದೇ ರೀತಿಯ ಪರಿಣಾಮಗಳನ್ನು ಎದುರಿಸುತ್ತಿದ್ದು ಇದು, ವಾಣಿಜ್ಯ ತೆರಿಗೆ ರಂಗಕ್ಕೆ ಸಹ ವಿಸ್ತರಿಸಿದೆ.

(iv) ಮೋಟಾರು ವಾಹನಗಳ ತೆರಿಗೆ

33. 2007-08ರಲ್ಲಿ ಮೋಟಾರು ವಾಹನಗಳ ತೆರಿಗೆ ರಾಜಸ್ವ ಬೆಳವಣಿಗೆಯು ಸಮಾಧಾನಕರವಾಗಿದ್ದು, ಅದು ಆಯವ್ಯಯ ಅಂದಾಜುಗಳನ್ನು ಮೀರಿದೆ. ಆದರೆ, 2008-09ರ ಅವಧಿಯಲ್ಲಿ ಜಾಗತಿಕ ವಿದ್ಯಮಾನಗಳ ಕಾರಣದಿಂದ ಆಟೋಮೊಬೈಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿತ್ತು. ಉದ್ಯಮವನ್ನು ಪುನಃ ಚೇತನಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು 2008ರ ಡಿಸೆಂಬರ್‌ನಲ್ಲಿ ವಿತ್ತೀಯ ಉತ್ತೇಜನಾ ಪ್ರಾಕೇಜಿನ ಭಾಗವಾಗಿ ಮೋಟಾರು ವಾಹನಗಳ ಉತ್ಪಾದನಾ ಎಕ್ಸೈಸ್ ಸುಂಕವನ್ನು ಶೇ.4ರಷ್ಟು ತಗ್ಗಿಸಿತು. ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಸಾರ್ವಜನಿಕ ಸಾರಿಗೆ ಆಪರೇಟರ್‌ಗಳು ಕೂಡ ಖರೀದಿಯನ್ನು ಕಡಿಮೆ ಮಾಡಿರುವುದು ಕಂಡು ಬಂದಿದೆ. ಆದರೆ, ಖಾಸಗಿ ವಾಹನಗಳ ಖರೀದಿಯಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆ ಮತ್ತು 2008-09ರ ಸಾಧನೆಗಳು ಗುರಿಗಿಂತ 300 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗುತ್ತದೆ. ಇದರಿಂದಾಗಿ ಎಕ್ಸೈಸ್ ತೆರಿಗೆಯಲ್ಲಿ ತೆರಿಗೆ ವಿರಾಮ ನೀಡುವ ಮೂಲಕ ಬೆಲೆಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ, ವಸೂಲಾತಿ ನಿರಾಶಾದಾಯಕವಾಗಿ ಕಂಡುಬಂದಿದ್ದು 2009-10ನೇ ಸಾಲಿಗೆ ಹಳೆಯ ಮುನ್ನಂದಾಜುಗಳಿಗೆ ದಾರಿಯಾಗಿದೆ. ತೆರಿಗೆ ಸಂಗ್ರಹಣೆಯನ್ನು ಹೆಚ್ಚಿಸುವ ವಿಧಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಆ ಮೂಲಕ ತೀವ್ರವಾಗಿ ಅಗತ್ಯ ಪುನಃಚೇತರಿಕೆ ನೀಡಲಾಗುತ್ತದೆ.

(v) ಬೃಹತ್ ಮತ್ತು ಸಣ್ಣ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕದಿಂದ (ರಾಯಲ್ಟಿ) ಬರುವ ರಾಜಸ್ವ

34. 2007-08ರಲ್ಲಿ ಸ್ವಾಮ್ಯ ಶುಲ್ಕ ದರ ಪರಿಷ್ಕರಣೆಯಾಗಬೇಕಾಗಿದ್ದ ಬೃಹತ್ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕ ದರಗಳನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿರುವುದಿಲ್ಲ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಬೀಜಿಂಗ್ ಓಲಂಪಿಕ್ಸ್‌ನ ತರುವಾಯ ಬೇಡಿಕೆಯಲ್ಲಿ ಕುಸಿತ ಕಂಡುಬಂದ ಕಾರಣ 2008-09ರಲ್ಲಿ ಬೃಹತ್ ಮತ್ತು ಸಣ್ಣ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕದಿಂದ ಬರುವ ಸ್ವೀಕೃತಿಗಳಲ್ಲಿ ಕುಸಿತ ಮುಂದುವರಿದಿದೆ. ಆಯವ್ಯಯ ಅಂದಾಜಿಗೆ ಹೋಲಿಸಿದಾಗ 2008-09ರಲ್ಲಿ ರಾಜಸ್ವವು 150 ಕೋಟಿ ರೂಪಾಯಿಗಳಷ್ಟು ಕೊರತೆಯಾಗುವ ಸಾಧ್ಯತೆ ಇದೆ. ಸ್ವಾಮ್ಯ ಶುಲ್ಕದ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವನ್ನು ಮೇಲಿಂದ ಮೇಲೆ ಕೇಳಿಕೊಳ್ಳಲಾಗಿದೆ. ಸ್ವಾಮ್ಯ ಶುಲ್ಕ ದರಗಳ ಪರಿಷ್ಕರಣೆಯ ತರುವಾಯ ರಾಜ್ಯದ ಅಗತ್ಯತೆಗಳ ಅಭಿವೃದ್ಧಿಗೆ ಗಣನೀಯ ಪ್ರಮಾಣದ ಸಂಪನ್ಮೂಲಗಳು ಒಟ್ಟಾರೆ ಲಭ್ಯವಾಗುತ್ತವೆ. ಭಾರತ ಸರ್ಕಾರವು ಬೃಹತ್ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕ ದರಗಳನ್ನು ಪರಿಷ್ಕರಿಸುವುದರಿಂದ, ಶೇ.6.35 ರಾಜಸ್ವದ ಬೆಳವಣಿಗೆಯಾಗುವುದೆಂದು ಭಾವಿಸಲಾಗಿದೆ.

(vi) ಜಮೀನಿನ ಮಾರಾಟದಿಂದ ಬರುವ ಸ್ವೀಕೃತಿಗಳು

35. ರಾಜ್ಯ ವಿಧಾನಮಂಡಲದ ಸಮಿತಿಯ ವರದಿಯ ಪ್ರಕಾರ ಬೆಂಗಳೂರು ಮತ್ತು ಅದರ ಸುತ್ತ ಮುತ್ತ ಬೃಹತ್ ಪ್ರಮಾಣದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಮೊದಲನೆಯದಾಗಿ ಅವುಗಳಿಗೆ ಸೂಕ್ತವಾಗಿ ಬೇಲಿ ಹಾಕುವ ಮೂಲಕ ಹಾಗೂ ಭದ್ರಪಡಿಸುವ ಮೂಲಕ ಈ ಅಮೂಲ್ಯ ಆಸ್ತಿಯನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ. ಬೆಳವಣಿಗೆ ಸಾಧಿಸಲು, ಉದ್ಯೋಗ ಸೃಜಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸಾರ್ವಜನಿಕ ಆಸ್ತಿಯ ಭಾಗವಾಗಿರುವ ಜಮೀನು ಸಂರಕ್ಷಣೆ ಮತ್ತು ಅದರ ವಿಲೇವಾರಿಯ ಅಗತ್ಯವಿದೆ. ಪ್ರಸ್ತುತದ ಮತ್ತು ಭವಿಷ್ಯತ್ತಿನ ಅವಶ್ಯಕತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕ ಉದ್ದೇಶಗಳಿಗಾಗಿ ಈ ಜಮೀನುಗಳನ್ನು ಉಪಯೋಗಿಸಿಕೊಳ್ಳುವುದು ಅಗತ್ಯವಿದೆ.

36. ಎಂಟಿಎಫ್‌ಪಿ 2008-12- ಇದು ಅಭಿವೃದ್ಧಿಗೆ ಹಣಕಾಸು ಒದಗಿಸುವುದಕ್ಕಾಗಿ ಭೂ ಸ್ವತ್ತುಗಳ ಸಂಭಾವ್ಯ ಮೌಲ್ಯವನ್ನು (potential value) ಹೊರಗೆಡವಲು ಬೆಂಗಳೂರು ಮತ್ತು ಅದರ ಸುತ್ತ ಮುತ್ತಲಿನ ಸರ್ಕಾರಿ ಜಮೀನಿನ ಮಾರಾಟವನ್ನು ನಿರೀಕ್ಷಿಸಿದೆ. ರಿಯಲ್ ಎಸ್ಟೇಟ್ ವಲಯದಲ್ಲಿನ ಸಾಮಾನ್ಯ ಮಂದಗತಿಯ ಕಾರಣದಿಂದ ಅದಕ್ಕೆ ಪ್ರಾಮುಖ್ಯತೆ ಬಂದಿಲ್ಲ. 2009-10 ರಲ್ಲಿ 29500 ಕೋಟಿ ರೂಪಾಯಿಗಳ ಯೋಜನಾ ಗಾತ್ರದೊಂದಿಗೆ ಈ ಪ್ರಮುಖ ಸ್ವತ್ತುಗಳನ್ನು

ಬಂಡವಾಳೀಕರಿಸಲಾಗಿದೆ ಮತ್ತು ರೂಪಿಸಲಾದಂತೆ ಗುರಿಗಳನ್ನು ಸಾಧಿಸಲು ಗಣನೀಯ ಪ್ರಮಾಣದ ನಿಧಿಗಳು ಲಭ್ಯವಾಗಿದೆಯೆಂದು ಸ್ಪಷ್ಟವಾಗುತ್ತದೆ. 2008-09ಕ್ಕೆ 3000 ಕೋಟಿ ರೂಪಾಯಿಗಳ ಗುರಿಯನ್ನು ಹೊಂದಿದ್ದರೂ ಸಹ 200 ಕೋಟಿ ರೂಪಾಯಿಗಳಷ್ಟನ್ನು ಮಾತ್ರ ನಿರೀಕ್ಷಿಸಬಹುದಾಗಿದೆ. 2009-10ಕ್ಕೆ 1900 ಕೋಟಿ ರೂಪಾಯಿಗಳ ಗುರಿಯನ್ನು ಹೊಂದಲಾಗಿದೆ ಮತ್ತು ಹೊಸದಾಗಿ ರೂಪಿಸಿದ ಕರ್ನಾಟಕ ಜಮೀನು ಎಸ್ಟೇಟ್ ನಿಗಮವು ಜಮೀನನ್ನು ವಿಲೇ ಮಾಡುವಲ್ಲಿ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಜಮೀನಿನ ದೀರ್ಘಾವಧಿ ಗುತ್ತಿಗೆ ಅವಧಿಯನ್ನು ಸಹ 2009-10ರಲ್ಲಿಯೇ ಯೋಜಿಸಲಾಗಿದೆ.

ಆಧ್ಯಾಯ 5

ವೆಚ್ಚ ನಿರ್ವಹಣೆ ಮತ್ತು ಮುನ್ನಂದಾಜುಗಳು

37. ಎಂಟಿಎಫ್‌ಪಿ 2008-12ರಲ್ಲಿ ತಿಳಿಸಿರುವಂತೆ, ಉತ್ಪಾದನಾ/ಆದ್ಯತಾ ವಲಯಗಳಿಗಾಗಿ ಹೆಚ್ಚಿಸಿರುವ ಹಂಚಿಕೆಯಿಂದ ಹಣದ ಮೌಲ್ಯವನ್ನು ಪಡೆಯಬೇಕಾದರೆ ಉತ್ತಮ ಫಲಿತಾಂಶ ಹಾಗೂ ಮಾಹಿತಿಗಳನ್ನು ಪಡೆಯಲು ವೆಚ್ಚದ ಗುಣಮಟ್ಟದಲ್ಲಿ ನಿರಂತರವಾದ ಸುಧಾರಣೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ, ರಾಜ್ಯವು ಪ್ರಸ್ತುತ ವರ್ಷದ ಅವಧಿಯಲ್ಲಿ ಎರಡು ಪ್ರಮುಖ ಕಾರ್ಯಾರಂಭಗಳನ್ನು ಅಂದರೆ, ಮಾಸಿಕ ಕಾರ್ಯಕ್ರಮ ಅನುಷ್ಠಾನ ಕ್ಯಾಲೆಂಡರ್ (ಎಂಪಿಐಸಿ) ಮತ್ತು ಕಾರ್ಯಕ್ರಮ ನಿರ್ವಹಣಾ ಬಜೆಟಿಂಗ್ (ಪಿಪಿಬಿ) ಇದನ್ನು ಎಂಟಿಎಫ್‌ಪಿ 2009-13ರ 6ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.

38. ಈ ಮೊದಲು ವಿವರಿಸಿರುವಂತೆ, ರಾಜ್ಯವು, ಉತ್ತಮ ವೆಚ್ಚ ನಿರ್ವಹಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದು ಸಾಮಾಜಿಕ ಹಾಗೂ ಆರ್ಥಿಕ ಸೇವೆಗಳಿಗೆ ಅನುಕೂಲ ಕಲ್ಪಿಸಲು ತನ್ನ ವೆಚ್ಚವನ್ನು ಮರುಕ್ರಮಗೊಳಿಸುವಲ್ಲಿ ಸಮರ್ಥವಾಗಿದೆ. ಸಾಮಾಜಿಕ ಸೇವೆಗಳ ಮೇಲಿನ ವೆಚ್ಚದ ಜಿಎಸ್‌ಡಿಪಿಯ ಶೇಕಡಾವಾರು 2002-03 ರಲ್ಲಿ ಶೇ.5.71ರಿಂದ 2008-09ರಲ್ಲಿ ಶೇ.8-6ರ ವರೆಗೆ (ಬಿಇ) ಹೆಚ್ಚಾಗಿದೆ. ಅದೇ ರೀತಿಯಲ್ಲಿ ಆರ್ಥಿಕ ಸೇವೆಗಳ ಮೇಲಿನ ವೆಚ್ಚದ ಜಿಎಸ್‌ಡಿಪಿಯ ಶೇಕಡಾವಾರು ಅದೇ ಅವಧಿಯಲ್ಲಿ ಶೇ.6.34ರಿಂದ ಶೇ.7.84ರವರೆಗೆ ಹೆಚ್ಚಾಗಿದೆ. ರಾಜ್ಯವು ವೇತನ ವೆಚ್ಚ ಹೆಚ್ಚಾಗದಂತೆ ನೋಡಿಕೊಳ್ಳಲು ಅನೇಕ ಕ್ರಮಗಳನ್ನೂ ಸಹ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕು ತನ್ನ ವರದಿಯೊಂದರಲ್ಲಿ, (ರಾಜ್ಯ ಹಣಕಾಸು-ರಾಜ್ಯ ಮುಂಗಡ ಪತ್ರಗಳ ಒಂದು ಅಧ್ಯಯನ, 2007-08) ಕರ್ನಾಟಕದಲ್ಲಿ ವೇತನಗಳ ಮೇಲಿನ ವೆಚ್ಚವು ಕರ್ನಾಟಕದ ಒಟ್ಟು ರಾಜಸ್ವ ವೆಚ್ಚದ, ಎಲ್ಲಾ ರಾಜ್ಯ ಸರಾಸರಿಯಾದ ಶೇ. 29ಕ್ಕೆ ಹೋಲಿಸಿದಾಗ, ಅತ್ಯಂತ ಕಡಿಮೆಯದಾಗಿದೆಯೆಂದು ತಿಳಿಸಿದೆಯೆಂಬುದನ್ನು ಗಮನಿಸುವುದು ಸೂಕ್ತ.

39. ತನ್ನ ವೆಚ್ಚ ಕಾರ್ಯತಂತ್ರದ ಒಂದು ಭಾಗವಾಗಿ, ರಾಜ್ಯವು ಹೆಚ್ಚಿನ ಆದ್ಯತೆಯುಳ್ಳ ವಿವಿಧ ಅಭಿವೃದ್ಧಿ ವಲಯಗಳಲ್ಲಿ ಹೆಚ್ಚಿನ ವೆಚ್ಚಗಳಿಗೆ ಮೀಸಲಿಡಲು ಪ್ರಯತ್ನಿಸುತ್ತಿದೆ. ಈ ಕೆಳಗಿನ ವಿಭಾಗದಲ್ಲಿ ಆದ್ಯತೆಯ ಅಭಿವೃದ್ಧಿ ವಲಯಗಳ ವೆಚ್ಚ ಕಾರ್ಯತಂತ್ರವನ್ನು ಸ್ಥೂಲವಾಗಿ ನಿರೂಪಿಸಲಾಗಿದೆ.

ಎ. ಕೃಷಿ

40. ಅಧ್ಯಾಯ-3ರಲ್ಲಿ ತೋರಿಸಿರುವಂತೆ, ಒಟ್ಟು ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಕೃಷಿ ವಲಯದ ಕೊಡುಗೆಯು ಕಡಿಮೆಯಾಗುತ್ತಿದ್ದು, ಅದರ ಬೆಳವಣಿಗೆಯು, ಅರ್ಥ ವ್ಯವಸ್ಥೆಯಲ್ಲಿಯ ಇತರ ವಲಯಗಳ ಬೆಳವಣಿಗೆಯೊಂದಿಗೆ ಸಮಾನವಾಗಿ ಸಾಗಲು ಸಮರ್ಥವಾಗಿರುವುದಿಲ್ಲ. ಆದಾಗ್ಯೂ ಕೃಷಿಯನ್ನು ಅವಲಂಬಿಸಿರುವವರ ಸಂಖ್ಯೆ ಕಡಿಮೆಯಾಗಿಲ್ಲದಿರುವುದರಿಂದ ತಲಾ ಆದಾಯದ ಮಟ್ಟಗಳಲ್ಲಿ ಸ್ಥಗಿತತೆಯುಂಟಾಗಲು ಕಾರಣವಾಗಿದೆ. ಆದ್ದರಿಂದ ಕೃಷಿ ಉತ್ಪಾದಕತೆಯು, ರಾಜ್ಯ ಸರ್ಕಾರ ಗಮನ ನೀಡಬೇಕಾಗಿರುವ ಪ್ರಮುಖ ಕ್ಷೇತ್ರಗಳ ಪೈಕಿ ಒಂದಾಗಿದೆ. 2007-08ರ ಆರ್ಥಿಕ ಸಮೀಕ್ಷೆಯ ಅನುಸಾರ ಪ್ರಾಥಮಿಕ ವಲಯದ ಶೇ.85ರಷ್ಟನ್ನು ನೀಡುವಂತಹ ಕೃಷಿಯು 2008-09ರ ಅವಧಿಯಲ್ಲಿ ಬೆಳವಣಿಗೆಯ ದರ ಶೇ.5.7ರಷ್ಟು ಕಡಿಮೆಯಾಗಿದೆ. ಇಂತಹ ತೀವ್ರ ಇಳಿಕೆ ಪ್ರಮಾಣವನ್ನು ನಿಭಾಯಿಸಲು ಕೃಷಿಗೆ ಗಣನಾರ್ಹ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಹಂಚಿಕೆ ಮಾಡಬೇಕಾಗಿದೆಯಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗವನ್ನು ತಡೆಗಟ್ಟಲು ಇದನ್ನು ಹೆಚ್ಚಿಸುವ ಅವಶ್ಯಕತೆ ಇದೆ.

41. ತೋಟಗಾರಿಕಾ ವಲಯಕ್ಕೆ ನಿರ್ದಿಷ್ಟ ಪ್ರೋತ್ಸಾಹಗಳನ್ನು ಒದಗಿಸಲು ಅಧಿಕಾರಿಗಳ ತಂಡದ ಶಿಫಾರಸುಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ಲಭ್ಯವಿರುವ ನಿಧಿಗಳನ್ನು ರಾಜ್ಯಗಳ ಸ್ವಂತ ಸಂಪನ್ಮೂಲಗಳ ಮುಖಾಂತರ ನೇರವಾಗಿ, ಪ್ರಜ್ಞಾಪೂರ್ವಕವಾಗಿ ಒಟ್ಟಿಗೆ ಸೇರಿಸುವ ಮೂಲಕ ವಿಸ್ತರಣಾ ಚಟುವಟಿಕೆಗಳಿಗಾಗಿ ಸ್ಕೀಮುಗಳನ್ನು ಯೋಜಿಸಲಾಗಿದೆ ಮತ್ತು ಸಮಯೋಚಿತ ಸಾಲ ಹಾಗೂ ಐಇಸಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 10 ಎಚ್‌ಪಿ ಗಿಂತ ಕಡಿಮೆಯಿರುವ ಐಪಿ ಸೆಟ್‌ಗಳನ್ನು ಬಳಸಿ ರೈತರಿಗೆ ಉಚಿತ ವಿದ್ಯುಚ್ಛಕ್ತಿಯನ್ನು ಒದಗಿಸುವುದರ ಜೊತೆಗೆ ನೀರಾವರಿ ಪ್ರದೇಶವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

42. ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಅಥವಾ ಹೆಚ್ಚಿಸುವ ಸ್ಕೀಮುಗಳನ್ನು ಬಳಸಿ ಹೆಚ್ಚು ಗಳಿಸುವಂಥ ವೃತ್ತಿಗಳನ್ನು ಜನರು ಅವಲಂಬಿಸುವಂತೆ ಮಾಡಲು ಕೈಗೊಳ್ಳಲಾಗುವ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ರೈತರು ಕೃಷಿ ಚಟುವಟಿಕೆಗಳ ವೈವಿಧ್ಯತೆಯನ್ನು ಕೈಗೊಂಡ ಹೊರತು ಅಥವಾ ಆಧುನಿಕ ವಿಧಾನಗಳನ್ನು ಬಳಸಿದ ಹೊರತು, ನ್ಯಾಯವಾದ ಲಾಭಗಳನ್ನು ಗಳಿಸುವುದು ವಾಸ್ತವವಾಗಿ ಕಷ್ಟಕರ ಕೆಲಸವಾಗಿ ಕಂಡು ಬರುತ್ತದೆ. ಅದಕ್ಕೆ ಮತ್ತೆ ಸಾಕಷ್ಟು ಬಂಡವಾಳ ಹೂಡಿಕೆ ಅಗತ್ಯವಾಗಿ ಬೇಕಾಗುತ್ತದೆ.

ಕೋಷ್ಟಕ 8

ಕೃಷಿ ಮತ್ತು ತೋಟಗಾರಿಕೆ, ಗ್ರಾಮೀಣಾಭಿವೃದ್ಧಿಯ ಅಡಿಯಲ್ಲಿ ರೂಪರೇಖೆ

ವರ್ಷಗಳು	ಕೃಷಿ ಮತ್ತು ತೋಟಗಾರಿಕೆ	ಬೆಳವಣಿಗೆ	ಗ್ರಾಮೀಣಾಭಿವೃದ್ಧಿ	ಬೆಳವಣಿಗೆ
2004-05	787		1326	
2005-06	674	-14.36%	1639	23.60%
2006-07	874	29.74%	2016	23.00%
2007-08	1264	44.62%	2549	26.44%
2008-09 (ಆರ್.ಇ)	1506	19.15%	2831	11.06%
2009-10 (ಬಿ.ಇ)	1685	11.89%	3064	8.23%

ಬಿ. ಗ್ರಾಮೀಣಾಭಿವೃದ್ಧಿ

43. ರಸ್ತೆ ಸಂಪರ್ಕ ವ್ಯವಸ್ಥೆ ಮತ್ತು ಸ್ವಚ್ಛ ನಿರಂತರ ಹಾಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಘೋಷಿತ ಗುರಿಯನ್ನು ಗಮನದಲ್ಲಿರಿಸಿಕೊಂಡು ಗ್ರಾಮಗಳಿಗೆ ರಸ್ತೆ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಇನ್ನಷ್ಟು ಲಕ್ಷ್ಯ ಹರಿಸಲಾಗುವುದು. ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ನಿರಂತರ ಜ್ಯೋತಿ, ಮುಖ್ಯಮಂತ್ರಿಯವರ ಗ್ರಾಮೀಣ ಯೋಜನೆ, ಎನ್‌ಆರ್‌ಇಜಿಎ, ಸಂಪೂರ್ಣ ನೈರ್ಮಲ್ಯ ಆಂದೋಳನ ಮುಂತಾದ ಯೋಜನೆಗಳನ್ನು ಗ್ರಾಮಗಳ ಅಭಿವೃದ್ಧಿಗೆ ನೆರವಾಗುವಂತೆ ಗುರಿ ಸಾಧನೆಯನ್ನು ರೂಪಿಸಲಾಗುತ್ತದೆ.

ಸಿ. ವಿದ್ಯುತ್

44. ಕೇವಲ ವಿದ್ಯುತ್ ಕೊರತೆಯಿರುವ ಕಾರಣದಿಂದಷ್ಟೇ ಅಲ್ಲ ಪ್ರಸರಣ/ವಿತರಣೆಗಳಲ್ಲಿ ಶೇ 25ಕ್ಕಿಂತಲೂ ಹೆಚ್ಚು ಗಣನೀಯ ನಷ್ಟವುಂಟಾಗಿರುವುದರಿಂದ ವಿದ್ಯುತ್ ವಲಯದಲ್ಲಿ ಉತ್ಪಾದನೆ ಹಾಗೂ ಪ್ರಸರಣ ಇವೆರಡಲ್ಲೂ ಸಾಕಷ್ಟು ಬಂಡವಾಳ ಹೂಡಿಕೆ ಅಗತ್ಯವಾಗಿದೆ. ಈ ಕ್ಷಿಪ್ರಪರಿಷ್ಕರಣೆಯನ್ನು ಗುರುತಿಸಿ ಸರ್ಕಾರವು ಕರ್ನಾಟಕ ವಿದ್ಯುತ್ ನಿಗಮಕ್ಕೆ 500 ಕೋಟಿ ರೂಗಳ ಈಕ್ವಿಟಿಯನ್ನು ನೀಡಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರವು ಸ್ವತಃ ತಾನೇ ಅಥವಾ ಖಾಸಗಿ ವಲಯದವರ ಸಹಭಾಗಿತ್ವದೊಂದಿಗೆ ವಿವಿಧ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುವ ದೀರ್ಘಾವಧಿ ದೂರದರ್ಶಿತ್ವದ ಬಗ್ಗೆ ಇನ್ನಷ್ಟು ಆಲೋಚಿಸಲಾಗುತ್ತಿದೆ.

ಡಿ. ಆರೋಗ್ಯ ಮತ್ತು ಶಿಕ್ಷಣ

45. ರಾಜ್ಯದ ಅಭಿವೃದ್ಧಿಯಲ್ಲಿ ಆರೋಗ್ಯ ಹಾಗೂ ಶಿಕ್ಷಣವಲಯಗಳು ಅತ್ಯಂತ ಮಹತ್ವ ಹೊಂದಿವೆ. ಕೋಷ್ಟಕ 9ರಲ್ಲಿ ಆರೋಗ್ಯ ಮತ್ತು ಶಿಕ್ಷಣ ವೆಚ್ಚಗಳನ್ನು ತೋರಿಸಲಾಗಿದೆ. ರಾಜ್ಯದ ಜನರು ಆರೋಗ್ಯವಾಗಿ

ಸುಶಿಕ್ಷಿತರಾಗಿದ್ದರೆ ಮಾತ್ರ ಮಾನವಸಂಪನ್ಮೂಲದ ಪ್ರಯೋಜನವನ್ನು ರಾಜ್ಯವು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ, ರಾಜ್ಯವು ಈ ಎರಡೂ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಮೇಲೆ ಮಾಡಲಾಗುವ ವೆಚ್ಚಗಳಲ್ಲಿ ಕ್ರಮವಾಗಿ ಅವುಗಳಲ್ಲಿ ಈಗ ಇರುವ ಶೇ.3.7 ಮತ್ತು ಶೇ.1ರಷ್ಟು ಜಿಎಸ್‌ಡಿಪಿ ಮಟ್ಟಗಳಿಂದ ಶೇ.5 ಮತ್ತು ಶೇ. 1.5ರಷ್ಟಕ್ಕೆ ಹೆಚ್ಚಿಸುವ ಅವಶ್ಯಕತೆ ಇರುವುದನ್ನು ಮನಗಂಡಿದೆ. ಈ ಸಂಬಂಧವಾಗಿ ಅಗತ್ಯವಾಗುವ ಬೃಹತ್ ವೆಚ್ಚವನ್ನು ಪರಿಗಣಿಸಿ ಸರ್ಕಾರವು ಹದಿಮೂರನೇ ಹಣಕಾಸು ಆಯೋಗದಿಂದ ವಿಶೇಷ ಅನುದಾನವನ್ನು ಕೋರಿದೆ.

46. ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರವಲ್ಲದೆ ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣಕ್ಕೂ ಒತ್ತು ನೀಡಲಾಗುತ್ತಿದೆ. ಇದು ಕಾರ್ಯನೀತಿಯ ನಿರ್ಧಾರವಾಗಿರುವುದರಿಂದ ಸರ್ಕಾರವು ವಿವಿಧ ಜಿಲ್ಲೆಗಳಲ್ಲಿ ಬಹುಸಂಖ್ಯೆಯಲ್ಲಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸಿದೆ. ಈ ಸಂಸ್ಥೆಗಳಲ್ಲಿ ವಿಜ್ಞಾನವನ್ನು ಒಂದು ಅಭ್ಯಾಸ ವಿಷಯವನ್ನಾಗಿ ಕಲ್ಪಿಸುವುದಕ್ಕೆ ಒತ್ತು ನೀಡಲಾಗಿದೆ. ಪ್ರತಿಭಾವಂತರಾದ ಆದರೆ ಹಣಕಾಸಿನ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಶಿಕ್ಷಣ ಸಾಲಕ್ಕೆ ಬಡ್ಡಿ ಸಹಾಯಧನವನ್ನು ಸಹ ನೀಡಲಾಗುತ್ತಿದೆ. ಪ್ರೌಢ ಶಾಲೆಯಲ್ಲಿ ಉತ್ತೀರ್ಣನಾಗುವುದು ಅಥವಾ ಪದವಿಯನ್ನು ಪಡೆಯುವ ಸಾಧನೆಯೊಂದೇ ಮಾತ್ರವಲ್ಲದೇ, ಉದ್ಯೋಗಾರ್ಹತೆ, ಜೀವನೋಪಾಯದ ಗಳಿಕೆ ಮತ್ತು ಜೀವನ ಕೌಶಲ್ಯ ಕಲಿಕೆಗಳ ನಿರ್ಧಾರಕ ಮಾನದಂಡವಾದ ಉತ್ತಮ ಗುಣಮಟ್ಟದ ಶಿಕ್ಷಣ ಈಗಿರುವ ಸವಾಲಾಗಿದೆ. ಈಗಿನ ಯುವ ಕಾರ್ಯದಳವನ್ನು ಉತ್ಪಾದನಾದಾಯಕವನ್ನಾಗಿ ನಿಯೋಜಿಸುವಲ್ಲಿ ಯಾವ ರೀತಿಯ ಅಗತ್ಯವಾದ ಕೌಶಲ್ಯಗಳನ್ನು ಅವರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವುದು ಅಗತ್ಯವಿದೆ. ವಿದ್ಯಾರ್ಥಿಯು ಸರ್ಕಾರದ ನೇರವಾದ ಸಹಾಯ ಅಥವಾ ಕೈಗಾರಿಕಾ ವಲಯದೊಂದಿಗಿನ ಸಹಭಾಗಿತ್ವದ ಮೂಲಕ ಕಲಿಯುವುದರಿಂದ ಕೆಲಸದಲ್ಲಿ ತೊಡಗಲು ಸಮರ್ಥ ವ್ಯಕ್ತಿಯನ್ನಾಗಿ ರೂಪಿಸಬಹುದಾಗಿದೆ. ಈ ಪ್ರಯತ್ನದಲ್ಲಿ ಜ್ಞಾನ ಆಯೋಗ ಮತ್ತು ಕೌಶಲ್ಯ ಮಿಷನ್‌ಗಳು ಮುಂಚೂಣಿಯಲ್ಲಿವೆ.

ಕೋಷ್ಟಕ 9

ಆರೋಗ್ಯ ಮತ್ತು ಶಿಕ್ಷಣಕ್ಕೆ ಮಾಡಿದ ವೆಚ್ಚ

ಕೋಟಿ ರೂ.ಗಳಲ್ಲಿ

ವರ್ಷಗಳು	ಆರೋಗ್ಯ	ಬೆಳವಣಿಗೆ	ಶಿಕ್ಷಣ	ಬೆಳವಣಿಗೆ
2004-05	1044		4286	
2005-06	1147	9.81%	4793	11.83%
2006-07	1353	18.02%	5631	17.50%
2007-08	1769	30.75%	6859	21.81%
2008-09 (ಆರ್.ಇ)	2202	24.48%	8643	26.01%
2009-10 (ಬಿ.ಇ)	2281	3.59%	8888	2.83%

ಇ. ಪ್ರಾದೇಶಿಕ ಅಸಮತೋಲನಗಳ ನಿವಾರಣೆ

47. ಡಾ|| ನಂಜುಂಡಪ್ಪ ಸಮಿತಿಯ ವರದಿಯೆಂದೇ ಜನಪ್ರಿಯವಾದ ಪ್ರಾದೇಶಿಕ ಅಸಮತೋಲನಗಳನ್ನು ಕುರಿತ ಉನ್ನತಾಧಿಕಾರ ಸಮಿತಿಯ ವರದಿ (ಎಚ್‌ಪಿಸಿಆರ್‌ಆರ್‌ಐ) ಯಂತೆ ರಾಜ್ಯದ ಹಿಂದುಳಿದ ಪ್ರದೇಶಗಳಿಗಾಗಿ ಯೋಜನಾ ಹಂಚಿಕೆಯಾಗಿ 2007-08ರ ಬಜೆಟ್‌ನಲ್ಲಿ 2611 ಕೋಟಿ ರೂಪಾಯಿಗಳನ್ನು ಮೀಸಲಿರಿಸುವ ಮೂಲಕ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ)ಯನ್ನು ಆರಂಭಿಸಲಾಗಿದೆ. 2008-09ರಲ್ಲಿ, ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ) ಯಡಿಯಲ್ಲಿ 2547 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಂಚಿಕೆಯನ್ನು ಪ್ರಮುಖವಾಗಿ ಗ್ರಾಮೀಣ ಅಭಿವೃದ್ಧಿ, ವಿದ್ಯುತ್ತು, ಸಾರಿಗೆ, ಕೃಷಿ ಮತ್ತು ನೀರಾವರಿ ಕ್ಷೇತ್ರಗಳಿಗೆ ಮಾಡಲಾಗಿದೆ. ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನಗಳ ನಿವಾರಣೆಗೆ ಇರುವ ಹಣಕಾಸು ಅಗತ್ಯತೆಯನ್ನು ಪರಿಗಣಿಸಿದ ಸರ್ಕಾರವು ವಿಶೇಷ ಅನುದಾನಕ್ಕಾಗಿ ಹದಿಮೂರನೆಯ ಹಣಕಾಸು ಆಯೋಗದ ಮುಂದೆ ಕೋರಿಕೆಯೊಂದನ್ನು ಕೂಡ ಇಟ್ಟಿದೆ. ವಿಷಯ ಶೀರ್ಷಿಕೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ)ಗಳನ್ನು ಸುಲಭವಾಗಿ ಗುರುತಿಸುವುದಕ್ಕಾಗಿ ವಿಶಿಷ್ಟ ಸಂಖ್ಯೆಯ ಲೆಕ್ಕ ಶೀರ್ಷಿಕೆಯ ಕೋಡ್ ಕೊಡಲಾಗಿದೆ. ಉನ್ನತಾಧಿಕಾರ ಸಮಿತಿಯು ನಿರಂತರವಾಗಿ ಈ ಯೋಜನೆಗಳ ಕಾರ್ಯಾನುಷ್ಠಾನದ ಉಸ್ತುವಾರಿ ನಡೆಸುತ್ತದೆ.

ಎಫ್. ಬಡ್ಡಿ ಸಂದಾಯಗಳು, ವೇತನಗಳು, ನಿವೃತ್ತಿ ವೇತನಗಳು ಮತ್ತು ಸಹಾಯ ಧನಗಳು

48. ಬಡ್ಡಿ ಸಂದಾಯಗಳು, ವೇತನಗಳು, ನಿವೃತ್ತಿ ವೇತನಗಳು ಮತ್ತು ಸಹಾಯಧನದ ಮೇಲಿನ ವೆಚ್ಚವು, 2008-09ರ ರಾಜಸ್ವ ವೆಚ್ಚದಲ್ಲಿನ ಜಿಎಸ್‌ಡಿಪಿಯ 8.28 ಶೇಕಡಾವಾರು ಪ್ರಮಾಣದಲ್ಲಿರುವುದೆಂದು ನಿರೀಕ್ಷಿಸಲಾಗಿದೆ. 2002-03ರಲ್ಲಿದ್ದ ಶೇಕಡಾ 9 ರಿಂದ ಇಳಿಮುಖವಾಗಿ 2012-13ನೇ ವರ್ಷದವರೆಗೆ, ಈ ವೆಚ್ಚಗಳು ಶೇಕಡಾ 8.19 ರೊಳಗೆ ಇರುವುದಾಗಿ ಅಂದಾಜು ಮಾಡಲಾಗಿದ್ದು, ಅಭಿವೃದ್ಧಿ ವೆಚ್ಚಕ್ಕಾಗಿ ಹೆಚ್ಚಿನ ವಿತ್ತೀಯ ಅವಕಾಶ ನೀಡಲಾಗಿದೆ.

ಅಧ್ಯಾಯ 6

ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ವ್ಯವಸ್ಥಿತ ಸುಧಾರಣೆಗಳು

49. ರಾಜ್ಯದ ಖಜಾನೆಯಲ್ಲಿ 7 ವರ್ಷಗಳ ಹಿಂದೆ ಅನುಷ್ಠಾನಗೊಂಡ “ಖಜಾನೆ” ಯೋಜನೆಯು ಖಜಾನೆಯಲ್ಲಿನ ಕಾರ್ಯವನ್ನು ಯಾಂತ್ರೀಕೃತಗೊಳಿಸುವಲ್ಲಿ ನೆರವಾಯಿತು. ಸರ್ಕಾರ ರಾಜ್ಯದ ಹಣಕಾಸುಗಳನ್ನು ಸಮರ್ಥವಾಗಿ ನಿರ್ವಹಿಸಲು ಬೇಕಾಗಿರುವ ಸದ್ಯದ ಅಗತ್ಯಗಳು ಖಜಾನೆ ಯೋಜನೆಯ ಸಾಮರ್ಥ್ಯವನ್ನು ಮೀರಿ ಬೆಳೆದಿದೆ. ಮುಂದಿನ ವರ್ಷದಲ್ಲಿ, ರಾಜ್ಯ ಹಣಕಾಸುಗಳ ಸಮಗ್ರ ನಿರ್ವಹಣೆಗಾಗಿ ಮಾಹಿತಿ ತಂತ್ರಜ್ಞಾನವನ್ನಾಧರಿಸಿದ ಒಂದು ಬೃಹತ್ ಯೋಜನೆಯನ್ನು ಕೈಗೊಳ್ಳಲು ಯೋಜಿಸಿದೆ. ಮತ್ತು ಈ ಯೋಜನೆಯು, ಸಾರ್ವಜನಿಕರು, ಬ್ಯಾಂಕುಗಳು, ಕಾರ್ಯವಾಹಿ ಇಲಾಖೆಗಳು ಮತ್ತು ಮಹಾಲೇಖಪಾಲರಂತಹ ಎಲ್ಲ ಫಲಾನುಭವಿಗಳಿಗೆ ಅಧಿಕಾರ ನೀಡಿಕೆ ನಿಧಿಗಳು ಮತ್ತು ಮಾಹಿತಿಗಳು ವಿದ್ಯುನ್ಮಾನ ಮಾಧ್ಯಮದ ಮೂಲಕ ದೊರೆಯುವಂತೆ ಮಾಡುವ ಗುರಿ ಹೊಂದಿದೆ. ಖಜಾನೆಯಲ್ಲಿನ ಕಾರ್ಯವಿಧಾನವನ್ನು ಸುಧಾರಿಸುವುದು ಅಷ್ಟೇ ಅಲ್ಲದೆ ಫಲಾನುಭವಿಗಳಿಗೆ ಸುಲಭ ಹಾಗೂ ಸ್ಥಿರವಾದ ಸೇವೆ ದೊರೆಯುವಂತೆ ಮಾಡುವುದಕ್ಕೂ ಗಮನ ನೀಡಲಾಗುತ್ತದೆ.

50. ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ವೆಚ್ಚದ ಹೆಚ್ಚಳವನ್ನು ತಪ್ಪಿಸಬಹುದಾಗಿದ್ದರೂ ಹಾಗೆ ತಪ್ಪಿಸದಿರುವುದರಿಂದ ವೆಚ್ಚದ ಗುಣಮಟ್ಟ ಕಡಿಮೆಯಾಗುತ್ತದೆ ಹಾಗೂ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ನಿಧಿಗಳನ್ನು ಇಡಲು ಕಾರಣವಾಗಿದ್ದು ಇದು ವರ್ಷದಲ್ಲಿ ವೆಚ್ಚ ಹೆಚ್ಚಾಗಿದೆಯೆಂಬ ಭ್ರಮೆಯನ್ನುಂಟು ಮಾಡುತ್ತದೆ. ಎಂಟಿಎಫ್‌ಪಿ 2007-08 ಮತ್ತು ಎಂಟಿಎಫ್‌ಪಿ 2008-09ರಲ್ಲಿನ ಬದ್ಧತೆಯನುಸಾರ, ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಲ್ಲ ಯೋಜನೆಗಳಿಗಾಗಿ ಡಿಸೆಂಬರ್ 2008ರಿಂದ ಜಾರಿಗೆ ಬರುವಂತೆ ಮಾಸಿಕ ಯೋಜನಾ ಅನುಷ್ಠಾನ ಕ್ಯಾಲೆಂಡರ್‌ನ್ನು ಆರಂಭಿಸಿದೆ. ಎಂಪಿಐಸಿಯು ಯೋಜನಾ ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ಬಳಸುವ ಈಗಿರುವ ಎಂಎಂಆರ್ ಪ್ರಪತ್ರವನ್ನು ಬಳಸಿಕೊಳ್ಳುವುದೇ, ಎಂಪಿಐಸಿಯು ಅಲ್ಲದೆ ಪ್ರತಿಯೊಬ್ಬ ಕಾರ್ಯಕ್ರಮ ವ್ಯವಸ್ಥಾಪಕನಿಗೆ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದವರೆಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಸೇರಿರುವ ಕಾರ್ಯ ವಿಧಾನಗಳ ಮೇಲ್ವಿಚಾರಣೆ ಮಾಡುವುದು ಸಾಧ್ಯವಾಗುವಂತೆ ಮಾಡುತ್ತದೆ. ಎಂಪಿಐಸಿಯು ಪ್ರಮುಖ ಗುರಿಯು ಗುಣಮಟ್ಟ ಮತ್ತು ವೆಚ್ಚದ ಗತಿಯನ್ನು ಸುಧಾರಿಸುವುದಾಗಿದೆ ಮತ್ತು ರಾಜಸ್ವ ಮತ್ತು ವೆಚ್ಚದ ಅಸಮ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡುವುದಾಗಿದೆ. ಡಿಸೆಂಬರ್ 2008ರಲ್ಲಿ ಹೊರಡಿಸಿದ ಮಾರ್ಗಸೂಚಿಗಳು ವ್ಯಾಪಕ ಸಮಾಲೋಚನೆಗಳ ತರುವಾಯ ರೂಪಿಸಲಾದುದಾಗಿದೆ. ನಿರ್ದಿಷ್ಟ ಇಲಾಖೆಗಳ ಪ್ರಮುಖ ಅಧಿಕಾರಿಗಳಿಗೆ ಗೊತ್ತುಪಡಿಸಿದ ಪ್ರಪತ್ರಗಳನ್ನು ಬಳಸಲು ಸಮಗ್ರ ತರಬೇತಿಯನ್ನು

ನೀಡಲಾಯಿತು. ನೂತನ ಮೇಲ್ವಿಚಾರಣಾ ಸಾಧನವನ್ನು ಕಾರ್ಯವಾಹಿ ಇಲಾಖೆಗಳು 2009-10ನೇ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇದು ಉತ್ತಮ ಬಜೆಟ್ ನಿರ್ವಹಣೆಗೆ ನೆರವಾಗುತ್ತದೆ.

51. ಹಾಗೆಯೇ, ಸರ್ಕಾರವು ಎಲ್ಲ ಇಲಾಖೆಗಳಲ್ಲಿ ಕಾರ್ಯಕ್ರಮ ನಿರ್ವಹಣಾ ಆಯವ್ಯಯವನ್ನು (ಪಿಪಿಬಿ) ಜಾರಿ ಮಾಡಲು ಉದ್ದೇಶಿಸಿದೆ. ಪ್ರಸ್ತುತ ಇರುವ ಕಾರ್ಯಕ್ರಮ ನಿರ್ವಹಣಾ ಆಯವ್ಯಯ ನಮೂನೆಗಳನ್ನು ಇನ್ನೂ ಹೆಚ್ಚು ಬಳಕೆದಾರ-ಸ್ನೇಹಿಯನ್ನಾಗಿ ಮಾಡುವ ಸಲುವಾಗಿ ಅದನ್ನು ಸರಳೀಕರಿಸಲು ಕ್ರಮ ಕೈಗೊಳ್ಳಲಾಗಿದೆ. ಪಿಪಿಬಿ ನಮೂನೆಗಳನ್ನು ಸರಳೀಕರಿಸುವುದಕ್ಕೆ ಮತ್ತು 2009-10ರಿಂದ ಪ್ರಾರಂಭಿಸಿ ಈ ಇಲಾಖೆಗಳಲ್ಲಿ ಕಾರ್ಯಕ್ರಮ ನಿರ್ವಹಣಾ ಆಯವ್ಯಯವನ್ನು ಅನುಷ್ಠಾನಗೊಳಿಸುವುದಕ್ಕೆ ಹತ್ತು ಪ್ರಮುಖ ವೆಚ್ಚ ಇಲಾಖೆಗಳಿಂದ ನಾಮನಿರ್ದೇಶಿಸಲಾದ ನೋಡಲ್ ಅಧಿಕಾರಿಗಳು ಈ ತಂಡದ ಭಾಗವಾಗಿದ್ದಾರೆ. ಅತಿ ಹೆಚ್ಚು ಸಂಖ್ಯೆಯ ಯೋಜನೆಗಳಿಂದಾಗಿ ಗಮನವು ವಿಕೇಂದ್ರೀಕೃತವಾಗಿ ಪರಿಣಾಮಕಾರಿ ಅನುಷ್ಠಾನ ಮತ್ತು ಸೇವಾ ನೀಡಿಕೆ ಸಾಮರ್ಥ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಯೋಜನೆಗಳಿಂದಾಗಿ ಕಡಿಮೆಯಿರುವ ಸಂಪನ್ಮೂಲಗಳನ್ನು ಅಲ್ಪ ಪ್ರಮಾಣದಲ್ಲಿ ಹಂಚಿಕೆ ಮಾಡುವಂತಾಗುತ್ತದೆ, ಆ ಮೂಲಕ ಕೇಂದ್ರೀಕೃತ ಕ್ಷೇತ್ರಗಳಿಗೆ ಕಡಿಮೆ ಹಣಕಾಸು ಹಂಚಿಕೆ ಮಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ ಕ್ರಮವಾಗಿ, ಯೋಜನೆಗಳನ್ನು ಕಾರ್ಯಕ್ರಮಗಳನ್ನಾಗಿ ಕ್ರೋಢೀಕರಿಸಲು ಮತ್ತು ಕಾರ್ಯಕ್ರಮ ಅನುಷ್ಠಾನವನ್ನು ಮೂಲಪರಿಕರ, ಪ್ರತಿಫಲ ಮತ್ತು ಫಲಶ್ರುತಿಗಳನ್ನಾಗಿ ಹೊಂದಾಣಿಕೆ ಮಾಡಲು ಕಾರ್ಯಕ್ರಮ ನಿರ್ವಹಣಾ ಆಯವ್ಯಯವನ್ನು ಬಳಸಲಾಗುತ್ತದೆ.

52. ವಿವಿಧ ಆಯವ್ಯಯ ಶೀರ್ಷಿಕೆಗಳ ಅಡಿಯಲ್ಲಿ ನಿಧಿಗಳ ಬಿಡುಗಡೆಗಾಗಿನ ಕಾರ್ಯವಿಧಾನಗಳನ್ನು ವಿಸ್ತರಿಸುವ ಮತ್ತು ಏಕರೂಪಗೊಳಿಸುವ ಸಲುವಾಗಿ, ರಾಜಸ್ವ ಮತ್ತು ಬಂಡವಾಳ ವೆಚ್ಚಕ್ಕೆ ನಿಧಿಗಳ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮತ್ತು ವೆಚ್ಚಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡುವುದಕ್ಕಾಗಿ ಸರ್ಕಾರವು ಹೆಚ್ಚಿನ ಅಧಿಕಾರಗಳನ್ನು ಪ್ರತ್ಯಾಯೋಜಿಸಿದೆ. ವೆಚ್ಚದ ಪ್ರಗತಿಯನ್ನು ಅಂದಾಜುಮಾಡುವುದಕ್ಕೆ ಪರಿಣಾಮಕಾರಿ ದೂರದರ್ಶಿತ್ವ ಆಡಳಿತಯಂತ್ರವನ್ನು ಹೊಂದಲು ಹಾಗೂ ವೆಚ್ಚ ಮಾಡುವ ಪ್ರವೃತ್ತಿಯ ಬಗ್ಗೆ ಮತ್ತು ಆದ್ಯತಾ ಕ್ಷೇತ್ರಗಳಲ್ಲಿ ಸೂಕ್ತವಾಗಿ ಬಳಸುವುದಕ್ಕಾಗಿ ಉಳಿತಾಯಗಳನ್ನು ಗುರುತಿಸುವುದಕ್ಕೆ ಇಲಾಖೆಗಳಿಗೆ ಮಾರ್ಗದರ್ಶನ ನೀಡಲು ಯಾವುದೇ ತಿದ್ದುಪಡಿ ಕ್ರಮ ಕೈಗೊಳ್ಳುವುದು ಸಾಧ್ಯವಾಗುವಂತೆ, ಆರ್ಥಿಕ ವರ್ಷದ ಎರಡನೆ ಭಾಗದಲ್ಲಿ ನಿಧಿಗಳನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದನ್ನು ಈ ಆದೇಶಗಳು ಕಡ್ಡಾಯಗೊಳಿಸುತ್ತವೆ.

53. ವಿದ್ಯುತ್, ಆಹಾರ ಮತ್ತು ಸಾಮಾಜಿಕ ವಲಯಗಳಲ್ಲಿನ ಗಣನೀಯಪ್ರಮಾಣದ ಯೋಜನೇತರ ಸಹಾಯಧನಗಳು (ಬಹುತೇಕ 5000 ಕೋಟಿ ರೂ) ನಾಗರಿಕರ ಕ್ಷೇಮಾಭಿವೃದ್ಧಿಯ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ ಅಸಮರ್ಪಕ ಆಯ್ಕೆ, ಸೇವಾನೀಡಿಕೆ ವ್ಯವಸ್ಥೆಯಲ್ಲಿನ ಅಸಮರ್ಥತೆ ಮತ್ತು ಜವಾಬ್ದಾರಿಯ ಕೊರತೆಗಳಿಂದಾಗಿ ಆಡಳಿತ ಸಂಬಂಧಿತ ಸಮಸ್ಯೆಗಳು ಇನ್ನಷ್ಟು ಹೆಚ್ಚುತ್ತವೆ ಮತ್ತು ನೈತಿಕ ಮತ್ತು ಆರ್ಥಿಕ ಅಪಾಯವನ್ನು ಉಂಟು ಮಾಡುತ್ತವೆ. ಈ ಅಂಶಗಳನ್ನು ನಿಯಂತ್ರಿಸದಿದ್ದರೆ ಈ ಸದುದ್ದೇಶಪೂರಿತ ಸಹಾಯಧನಗಳು ಭವಿಷ್ಯದಲ್ಲಿ ಭರಿಸಲಾಗದ ಹೊರೆಯಾಗಬಹುದು ಮತ್ತು ಅತ್ಯಗತ್ಯ ಕ್ಷೇತ್ರಗಳಲ್ಲಿ ಸಾರ್ವಜನಿಕ ಹಣದ ಪರಿಣಾಮಕಾರಿ ಬಳಕೆಯನ್ನು ಮಾಡಲಾಗದಂಥ ಪರಿಸ್ಥಿತಿ ಉಂಟಾಗಬಹುದು. ಈ ಸವಾಲುಗಳನ್ನು ಎದುರಿಸಲು ಪಾಯಿಂಟ್ ಆಫ್ ಸೇಲ್ ಇನ್‌ಸ್ಟ್ರುಮೆಂಟ್, ಬಯೋಮೆಟ್ರಿಕ್ಸ್ ಮತ್ತು ಬಳಕೆ ಆಧಾರಿತ ಸಾಧನಗಳ ಮಾನದಂಡಗಳ ಮೂಲಕ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅಗತ್ಯ. ಹೊಣೆಗಾರಿಕೆಯನ್ನು ಖಚಿತಪಡಿಸುವಲ್ಲಿ ಮತ್ತು ಹಂಚಿಕೆ ಮಾಡಿದ ಅಥವಾ ಸರಬರಾಜು ಮಾಡಿದ ವಾಸ್ತವಿಕ ಪ್ರಮಾಣಗಳ ಮೇಲ್ವಿಚಾರಣೆ ಮಾಡಲು ಇವು ಸಹಾಯಕವಾಗುತ್ತದೆ. ಈ ಕ್ರಮಗಳಿಂದಾಗಿ ಸಹಾಯಧನಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮಾನ ರೀತಿಯಲ್ಲಿ ವಿತರಣೆ ಮಾಡಲು, ಈ ರೀತಿಯಾಗಿ ಸಂಚಯಿತವಾದ ಉಳಿತಾಯಗಳ ಮೂಲಕ ಲಭ್ಯವಾಗುವ ವಿತ್ತೀಯ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಅಧ್ಯಾಯ - 7

ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು 2009-13

ಕೋಟಿ ರೂ.ಗಳಲ್ಲಿ

Item	2007-08	2008-09	2008-09	2009-10	2010-11	2011-12	2012-13
	A/c	BE	RE	BE	Proj.	Proj.	Proj.
ರಾಜಸ್ವ ಜಮೆಗಳು- ಅವುಗಳಲ್ಲಿ	37655	47240	42818	48389	52772	61998	72936
ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು	25987	31876	28764	32721	38252	46067	55318
ತೆರಿಗೆಯೇತರ ರಾಜಸ್ವಗಳು	3358	1932	1906	2130	2308	2517	2748
ಕೇಂದ್ರದಿಂದ ಬರುವ ಸಂಪನ್ಮೂಲಗಳು - ವರ್ಗಾವಣೆ	6779	7982	7152	7645	8769	10058	11502
- ಅನುದಾನಗಳು	1531	5450	4996	5893	6482	7130	7843
ರಾಜಸ್ವ ವೆಚ್ಚ -ಅವುಗಳಲ್ಲಿ	37375	45713	42050	47238	50847	56072	61836
ಬಡ್ಡಿ	4506	5278	4778	5578	6499	7522	8681
ಸಂಬಳಗಳು	8667	11403	11440	11522	11456	12396	13378
ನಿವೃತ್ತಿ ವೇತನಗಳು	3241	3500	4200	4001	5237	5760	6337
ಸಬ್ಸಿಡಿಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	3128	1492	1775	1960	2080	2209	2347
ವಿದ್ಯುತ್ ಸಬ್ಸಿಡಿ	2297	2410	1860	2400	2640	2904	3194
ಯುಎಲ್‌ಬಿಗಳಿಗೆ ವರ್ಗಾವಣೆ	1926	2995	2516	2720	3161	3791	4536
ಭಾರೀ ಓ ಮತ್ತು ಎಂ: (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	740	834	729	750	1281	1414	1567
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	4076	8388	2087	4413	4824	5268	5747
ಆಡಳಿತಾತ್ಮಕ ವೆಚ್ಚ	688	921	790	832	877	925	975
ಇತರೆ ರಾಜಸ್ವ ವೆಚ್ಚ	8107	8492	11875	13063	12791	13882	15074
ಬಂಡವಾಳ ಜಮೆ (ಋಣೇತರ)	298	3070	271	1977	585	643	102
ರಾಜಸ್ವ ಕೊರತೆ	-280	-1527	-767	-1151	-1925	-5927	-11100
ಬಂಡವಾಳ ನಿರ್ಮಾಣದ ಮೇಲಿನ ವೆಚ್ಚ	4288	10678	9639	10441	11016	16428	23268
ವಿತ್ತೀಯ ಕೊರತೆ	5331	7030	9357	8493	9325	10571	11983
ಒಟ್ಟು ಋಣ ಸಂಗ್ರಹ	59852	67578	69162	77177	85688	96259	108242
ಬಡ್ಡಿ	4506	5278	4778	5578	6499	7522	8681
ಋಣ ಸೇವೆಗಳು	5756	7085	6510	7782	11172	14328	17811
ವೇತನ + ನಿವೃತ್ತಿವೇತನ + ಬಡ್ಡಿ	16413	20181	20418	21100	23192	25678	28396
ಒಟ್ಟು ಆಯವ್ಯಯೇತರ ಸಾಲಗಳು	103						
ನಿವ್ವಳ ಆಯವ್ಯಯೇತರ ಸಾಲಗಳು	-1136	-679	-640	-697	-637	-580	-337
ಕ್ರೋಡೀಕೃತ ಬಡ್ಡಿ	4888	5548	5017	5870	6607	7593	8683
ಕ್ರೋಡೀಕೃತ ರಾಜಸ್ವ ಕೊರತೆ	102	-1258	-528	-860	-1817	-5855	-11098
ಕ್ರೋಡೀಕೃತ ಬಂಡವಾಳ ರಚನೆ	4391	10678	9639	10441	11016	16428	23268
ಕ್ರೋಡೀಕೃತ ವಿತ್ತೀಯ ಕೊರತೆ	4196	6350	8717	7796	8688	9991	11646

Item	2007-08	2008-09	2008-09	2009-10	2010-11	2011-12	2012-13
	A/c	BE	RE	BE	Proj.	Proj.	Proj.
ಕ್ರೋಡೀಕೃತ ಋಣ ಸಂಗ್ರಹ	63655	70921	72375	80003	89197	99400	111192
ಕ್ರೋಡೀಕೃತ ರಾಜಸ್ವ ಕೊರತೆ /ರಾಜಸ್ವ ಸ್ವೀಕೃತಿ	0.27%	-2.66%	-1.23%	-1.78%	-3.44%	-9.44%	-15.22%
ಕ್ರೋಡೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	0.04%	-0.52%	-0.20%	-0.29%	-0.58%	-1.66%	-2.78%
ಪ್ರಸಕ್ತ ದರಗಳಲ್ಲಿ ಜಿಎಸ್‌ಡಿಪಿ	233802	244043	268138	294952	310841	352369	399446
ಹಣದುಬ್ಬರ	5.00%	8.00%	4.00%	4.00%	4.00%	4.00%	4.00%
ಜಿಎಸ್‌ಡಿಪಿ ವಾರ್ಷಿಕ ನೈಜ ಬೆಳವಣಿಗೆ	8.00%	7.00%	9.00%	6.00%	9.00%	9.00%	9.00%
ರಾಜಸ್ವ ಸ್ವೀಕೃತಿಗಳು ಅವುಗಳಲ್ಲಿ	16.11%	19.36%	15.97%	16.41%	16.98%	17.59%	18.26%
ಸರ್ಕಾರದ ಸ್ವಂತ ತೆರಿಗೆ ರಾಜಸ್ವಗಳು	11.11%	13.06%	10.73%	11.09%	12.31%	13.07%	13.85%
ತೆರಿಗೆಯೇತರ ರಾಜಸ್ವಗಳು	1.44%	0.79%	0.71%	0.72%	0.74%	0.71%	0.69%
ಕೇಂದ್ರದಿಂದ ಬರುವ ಸಂಪನ್ಮೂಲಗಳು - ವರ್ಗಾವಣೆ	2.90%	3.27%	2.67%	2.59%	2.82%	2.85%	2.88%
- ಅನುದಾನಗಳು	0.65%	2.23%	1.86%	2.00%	2.09%	2.02%	1.96%
ರಾಜಸ್ವ ವೆಚ್ಚ ಅವುಗಳಲ್ಲಿ	15.99%	18.73%	15.68%	16.02%	16.36%	15.91%	15.48%
ಬಡ್ಡಿ	1.93%	2.16%	1.78%	1.89%	2.09%	2.13%	2.17%
ಸಂಬಳಗಳು	3.71%	4.67%	4.27%	3.91%	3.69%	3.52%	3.35%
ನಿವೃತ್ತಿ ವೇತನಗಳು	1.39%	1.43%	1.57%	1.36%	1.68%	1.63%	1.59%
ಸಬ್ಸಿಡಿಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆಗಳು)	1.34%	0.61%	0.66%	0.66%	0.67%	0.63%	0.59%
ವಿದ್ಯುತ್ ಸಬ್ಸಿಡಿ	0.98%	0.99%	0.69%	0.81%	0.85%	0.82%	0.80%
ಯುಎಲ್‌ಬಿಗಳಿಗೆ ವರ್ಗಾವಣೆ	0.82%	1.23%	0.94%	0.92%	1.02%	1.08%	1.14%
ಭಾರೀ ಓ ಮತ್ತು ಎಂ : (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	0.32%	0.34%	0.27%	0.25%	0.41%	0.40%	0.39%
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	1.74%	3.44%	0.78%	1.50%	1.55%	1.50%	1.44%
ಆಡಳಿತಾತ್ಮಕ ವೆಚ್ಚ	0.29%	0.38%	0.29%	0.28%	0.28%	0.26%	0.24%
ಇತರೆ ರಾಜಸ್ವ ವೆಚ್ಚ	3.47%	3.48%	4.43%	4.43%	4.12%	3.94%	3.77%
ರಾಜಸ್ವ ಕೊರತೆ	-0.12%	-0.63%	-0.29%	-0.39%	-0.62%	-1.68%	-2.78%
ಬಂಡವಾಳ ಜಮೆ (ಋಣೇತರ)	0.13%	1.26%	0.10%	0.67%	0.19%	0.18%	0.03%
ಬಂಡವಾಳ ನಿರ್ಮಾಣದ ಮೇಲಿನ ವೆಚ್ಚ	1.83%	4.38%	3.59%	3.54%	3.54%	4.66%	5.82%
ವಿತ್ತೀಯ ಕೊರತೆ	2.28%	2.88%	3.49%	2.88%	3.00%	3.00%	3.00%
ರಾಜಸ್ವ ಜಮೆಗಳ ಶೇಕಡಾವಾರಿನಂತೆ ಆಡಳಿತಾತ್ಮಕ ವೆಚ್ಚ	1.83%	1.95%	1.85%	1.72%	1.66%	1.49%	1.34%
ಒಟ್ಟು ಋಣ ಸಂಗ್ರಹ	25.60%	27.69%	25.79%	26.17%	27.57%	27.32%	27.10%
ಬಡ್ಡಿ / ರಾಜಸ್ವ	11.97%	11.17%	11.16%	11.53%	12.32%	12.13%	11.90%
ಋಣ ಸೇವೆಗಳು / ರಾಜಸ್ವ	15.29%	15.00%	15.20%	16.08%	21.17%	23.11%	24.42%
(ವೇತನ + ನಿವೃತ್ತಿ ವೇತನ + ಬಡ್ಡಿ) / ರಾಜಸ್ವಗಳು	43.59%	42.72%	47.69%	43.61%	43.95%	41.42%	38.93%
ಋಣ ಸೇವೆಗಳು / ಜಿಎಸ್‌ಡಿಪಿ	2.46%	2.90%	2.43%	2.64%	3.59%	4.07%	4.46%
(ವೇತನ + ನಿವೃತ್ತಿ ವೇತನ + ಬಡ್ಡಿ) /	7.02%	8.27%	7.61%	7.15%	7.46%	7.29%	7.11%

Item	2007-08	2008-09	2008-09	2009-10	2010-11	2011-12	2012-13
	A/c	BE	RE	BE	Proj.	Proj.	Proj.
ಜಿಎಸ್‌ಡಿಪಿ							
ಕ್ರೋಢೀಕೃತ ಬಡ್ಡಿ / ರಾಜಸ್ವ	12.98%	11.74%	11.72%	12.13%	12.52%	12.25%	11.90%
ಆಯವ್ಯಯೇತರ ಸಾಲಗಳು / ಜಿಎಸ್‌ಡಿಪಿ	0.04%						
ಕ್ರೋಢೀಕೃತ ಬಡ್ಡಿ / ಜಿಎಸ್‌ಡಿಪಿ	2.09%	2.27%	1.87%	1.99%	2.13%	2.15%	2.17%
ಕ್ರೋಢೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	0.04%	-0.52%	-0.20%	-0.29%	-0.58%	-1.66%	-2.78%
ಕ್ರೋಢೀಕೃತ ಬಂಡವಾಳ ವೆಚ್ಚ / ಜಿಎಸ್‌ಡಿಪಿ	1.88%	4.38%	3.59%	3.54%	3.54%	4.66%	5.82%
ಕ್ರೋಢೀಕೃತ ವಿತ್ತೀಯ ಕೊರತೆ / ಜಿಎಸ್‌ಡಿಪಿ	1.79%	2.60%	3.25%	2.64%	2.79%	2.84%	2.92%
ಕ್ರೋಢೀಕೃತ ಋಣ ಸಂಗ್ರಹ / ಜಿಎಸ್‌ಡಿಪಿ	27.23%	29.06%	26.99%	27.12%	28.70%	28.21%	27.84%